

ರಜಿಯಾ ಎಸ್.ಜೆ.ಬಿ.

ಯೆರ್ಷೆಗೇಷ್ಟೆಹೆ ಕಣೆ

ಬ್ಯಾರಿ ಜಾನಪದ ಕಥಾಸಂಕಲನ



ಡಿ. ರಜಿಯಾ ಎಸ್.ಜೆ.ಬಿ.

ಯೌರ್ಜ್ಞಗೇಷ್ಟೈಶಿ ಕಣ್ಣೆ

ಬ್ಯಾರಿ ಜಾನಪದ ಕಥೆಗಳು

ದಿ|| ರಜಿಯಾ ಎಸ್.ಜಿ.ಬಿ.



ಸಂವಹನ

12/1A, ಈವ್ವಿಂಗ್ ಬಜಾರ್ ಹಿಂಭಾಗ
ಶಿವರಾಂಪೇಟೆ, ಮೈಸೂರು - 570 001

YARCHIGATTERO KATHE

A Collection of Folk Stories in Byari Language

by Late Raziya S.J.B.

Published by Samvahana

12/1, Behind Evening Bazar, Mysore-570 001

Pages : 48

ಮೊದಲ ಮುದ್ರಣ : 2006

First Print : 2006

© B.M. Haneef

ಮುಖಪುಟ ವಿನ್ಯಾಸ : ಪ್ರಕಾಶ್ ಚಿಕ್ಕಪಾಳ್ಯ

ಬೆಲೆ : ಇಪ್ಪತ್ತೈದು ರೂಪಾಯಿಗಳು

Price : Rs. 25-00

ಮುದ್ರಣ :

ಶ್ರೀ ರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್

೧೨/೧, ಈವಿಂಗ್ ಬಜಾರ್ ಹಿಂಭಾಗ

ಶಿವರಾಂಪೇಟೆ, ಮೈಸೂರು - ೫೭೦ ೦೦೧ ದೂರವಾಣಿ : ೨೪೭೬೦೧೯

ಅರ್ಪಣೆ

ನಮ್ಮ ಪ್ರೀತಿಯ ಉಮ್ಮನಿಗೆ

ಮೊದಲ ಮಾತು

ಜಾನಪದ ಎನ್ನುವುದು ಒಂದು ಸಮುದಾಯದ ಇತಿಹಾಸ, ಪುರಾಣ ಮತ್ತು ವರ್ತಮಾನಗಳ ಸಮ್ಮಿಲನ. ಇಲ್ಲಿ ಫ್ಯಾಂಟಸಿ ಇದೆ, ನೀತಿ ಇದೆ, ಬೆರಗು, ದುಃಖ, ದುಮ್ಮಾನ, ಸುಖ, ಸುಪ್ಪತ್ತಿಗೈಯ ಕಲ್ಪನೆಗಳೂ ಇವೆ.

ಸುಮಾರು ೧೨೦೦ ವರ್ಷಗಳಿಗೂ ಹೆಚ್ಚು ಇತಿಹಾಸವುಳ್ಳ ಬ್ಯಾರಿ ಭಾಷೆಯಲ್ಲಿ ಅದ್ಭುತ ಜಾನಪದ ಕಥೆಗಳಿವೆ. ಆದರೆ ಈ ಕಥೆಗಳನ್ನು ಅಗೆದು, ಮೊಗೆದು ತೆಗೆಯುವ ಸಾಹಿತಿಗಳ ಶ್ರಮ ಕಂಡುಬರುತ್ತಿಲ್ಲ. ಒಂದು ತಲೆಮಾರನ್ನು ಪ್ರತಿನಿಧಿಸುವ ನಮ್ಮ ಅಜ್ಜ-ಅಜ್ಜಿಯಂದಿರು ಇವತ್ತು ಇಲ್ಲವಾಗುತ್ತಿದ್ದಾರೆ. ಅವರ ಜೊತೆಗೆ ಈ ಜಾನಪದ ಕಥೆಗಳ ಕಣಜ ಕೂಡಾ ಕಣ್ಮರೆಯಾಗುತ್ತಿದೆ.

ಕೇವಲ ಒಂದು ತಲೆಮಾರಿನ ಹಿಂದೆ ನಮ್ಮ ಅಜ್ಜ-ಅಜ್ಜಿಯಂದಿರು, ಅಪ್ಪ-ಅಮ್ಮಂದಿರು ಮೊಮ್ಮಕ್ಕಳನ್ನು, ಮಕ್ಕಳನ್ನು ಕೂಡಿಸಿಕೊಂಡು ಕಥೆ ಹೇಳುತ್ತಿದ್ದರು. ಆಗ ಹಳ್ಳಿಗಳಲ್ಲಿ ಇನ್ನೂ ಕರೆಂಟು ಬಂದಿರಲಿಲ್ಲ. ಬುಡ್ಡಿ ದೀಪದ ಬೆಳಕಲ್ಲಿ ಕುಳಿತು ಅಜ್ಜಿ ಕಥೆ ಹೇಳುತ್ತಿದ್ದರೆ ಆ ದೀಪದ ಭೂತಾಕಾರದ ನೆರಳು ಗೋಡೆಯ ಮೇಲೆ ಬಿದ್ದು ಜಿನ್ನಾ ಮಕ್ಕಳ (ಯಕ್ಷಯಕ್ಷಿಯರು) ಆಕಾರಗಳು ಮೂಡಿ ಎದೆ 'ಧಡ್..ಧಡ್' ಎಂದದ್ದೂ ಇದೆ.

ಈಗ ಅವೆಲ್ಲ ನೆನಪುಗಳು. ಈಗೇನಿದ್ದರೂ ಕಂಪ್ಯೂಟರ್ ಕಿಂಡಿಯಲ್ಲಿ, ಟಿವಿಯ ಕನ್ನಡಿಯಲ್ಲಿ ಕಾರ್ಡಿನಾಲ್‌ಗಳ ಆಟ. ಜಾನಪದ ಕಥೆಗಳಲ್ಲಿ ಭಾಷೆಯ ಮೂಲಕ, ಶಬ್ದಗಳ ಮೂಲಕ ಜೀವಂತ ಎದ್ದು ಬರುತ್ತಿದ್ದ ಭಾವ ಪ್ರಪಂಚ ಕಣ್ಮರೆಯಾಗಿದೆ. ಹೊಸ ಕಲ್ಪನೆಗಳು ಮಕ್ಕಳ ಮನಸ್ಸಿನಲ್ಲಿ ಮೂಡಿಸುತ್ತಿದ್ದ ಕ್ರಿಯೇಟಿವಿಟಿಯೂ ಇಲ್ಲವಾಗಿದೆ.

ಬ್ಯಾರಿ ಭಾಷೆಯ ಜಾನಪದ ಕಥಾ ಲೋಕದ ಕುರಿತು ಸಂಶೋಧನೆ ನಡೆಯಬೇಕಾದ ಅಗತ್ಯವಿದೆ. ಭಾಷೆಗೆ ಆ ಸಮುದಾಯದ ಮನ್ನಣೆ ಇದ್ದರಷ್ಟೇ ಸಾಲದು, ಸಂಸ್ಕೃತಿ

ಮತ್ತು ಭಾಷೆಗಳ ಪಾಲನೆ, ಪೋಷಣೆಯ ಜವಾಬ್ದಾರಿ ಹೊತ್ತ ಸರ್ಕಾರಗಳಿಂದಲೂ ಐಡಂಟಿಟಿ ಸಿಗಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಇಂತಹ ಬ್ಯಾರಿ ಜಾನಪದ ಕಥೆಗಳ ಸಂಗ್ರಹಗಳು ಇನ್ನಷ್ಟು ಹೊರಬರಬೇಕು. ಆಗ ಮಾತ್ರ ಬ್ಯಾರಿ ಭಾಷೆಯ ಶ್ರೀಮಂತಿಕೆ ಮತ್ತು ವೈವಿಧ್ಯತೆ ಗೊತ್ತಾಗುತ್ತದೆ.

ನನ್ನ ತಂಗಿ ರಜಿಯಾ ಬಹಳ ವರ್ಷಗಳ ಹಿಂದೆ ಉಮ್ಮ ಜೈನಬಾ ಅವರಿಂದ ಕೇಳಿ ತಿಳಿದುಕೊಂಡ ಕಥೆಗಳಿವು. ಎಲ್ಲೋ ಕಳೆದು ಹೋಗಿದ್ದ ಈ ಹಸ್ತಪ್ರತಿ ಅವಳ ನಿಧನದ ನಾಲ್ಕು ವರ್ಷಗಳ ಬಳಿಕ ಕೈಗೆ ಸಿಕ್ಕಿದೆ. ಇದೇ ಸಮಯಕ್ಕೆ ಚಿಕ್ಕಮಗಳೂರಿನಲ್ಲಿ ರಾಜ್ಯಮಟ್ಟದ ನಾಲ್ಕನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಕೂಡಾ ನಡೆಯುತ್ತಿದೆ. ಸಮ್ಮೇಳನದ ಹೊತ್ತಿಗೆ ಸರಿಯಾಗಿ ಈ ಪುಸ್ತಕವನ್ನು ಹೊರ ತರುತ್ತಿದ್ದೇನೆ.

ಬ್ಯಾರಿ ಭಾಷೆಯ ಜಾನಪದ ಕಥೆಗಳ ಮೇಲೆ ಮಲಯಾಳಂ ಪ್ರಭಾವವಿದೆ. ಜೊತೆಗೆ ಸಂಭಾಷಣೆ ಹಾಗೂ ಹಾಡುಗಳ ಧಾಟಿಯೂ ಗಮನ ಸೆಳೆಯುತ್ತಿದೆ. ಇಲ್ಲಿ ಬ್ಯಾರಿಗಳ ಮುಖ್ಯ ಕಸುಬಾದ ವ್ಯಾಪಾರದ ಮೋಹ, ನೈತಿಕ ನಿಲುವುಗಳ ಪ್ರಭಾವ, ಅರಬಿಕ್ ಭಾಷೆಯ ನೆರಳು- ಎಲ್ಲವೂ ಕಾಣಿಸುತ್ತದೆ.

ಈ ಪುಸ್ತಕ ಅತ್ಯಂತ ತುರ್ತಾಗಿ ಹೊರ ಬರಲು ಗೆಳೆಯರಾದ ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಅವರ ನೆರವನ್ನು ಸ್ಮರಿಸದೆ ಇರಲು ಸಾಧ್ಯವಿಲ್ಲ. ಜೊತೆಗೆ ಕಲಾವಿದ ಗೆಳೆಯ ಪ್ರಕಾಶ್ ಚಿಕ್ಕಪಾಳ್ ಅಷ್ಟೇ ಒತ್ತಡದಲ್ಲಿ ಸುಂದರವಾದ ಮುಖಪುಟ ರಚಿಸಿದ್ದಾರೆ. ಸಂವಹನದ ಬಸವರಾಜು ಅವರೂ ಕೂಡ ನನ್ನ ಒತ್ತಡವನ್ನು ಸಹಿಸಿ ಪುಸ್ತಕದ ಕೆಲಸ ಮಾಡಿಕೊಟ್ಟಿದ್ದಾರೆ. ಕಂಪ್ಯೂಟರ್ ಕೀ ಮಾಡುವಲ್ಲಿ ಮಡದಿ ಅಸೀಲ ನೆರವಾಗಿದ್ದಾಳೆ. ಎಲ್ಲರನ್ನೂ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.

ಬಿ.ಎಂ. ಹನೀಷ್

ಮುಖ್ಯ ವರದಿಗಾರರು, 'ಪ್ರಜಾವಾಣಿ'
ಮೈಸೂರು. ☎ 9448470144

ಪ್ರಕಾಶಕರ ಮಾತು

ಗೆಳೆಯ ಬಿ.ಎಂ. ಹನೀಫ್ ಅವರ ದಿವಂಗತ ತಂಗಿ ರಜಿಯಾ ಎಸ್.ಜೆ.ಬಿ. ಅವರು ಸಂಗ್ರಹಿಸಿರುವ ಬ್ಯಾರಿ ಭಾಷೆಯ ಜಾನಪದ ಕಥೆಗಳ ಸಂಗ್ರಹವನ್ನು ಸಂವಹನ ಪ್ರಕಾಶನದಿಂದ ಹೊರ ತರಲು ತುಂಬ ಸಂತೋಷವಾಗುತ್ತಿದೆ.

ಕನ್ನಡ ನಾಡಿನಲ್ಲಿ ಕನ್ನಡಿಗರ ನಡುವೆ ಇರುವ ಬ್ಯಾರಿ, ಕೊಂಕಣಿ, ತುಳು, ಕೊಡವ ಮುಂತಾದ ಶ್ರೀಮಂತ ಭಾಷೆಗಳಲ್ಲಿ ಇರುವ ಜಾನಪದ ಸಾಹಿತ್ಯ ಕನ್ನಡಕ್ಕೆ ಬರಬೇಕು. ಅದಕ್ಕೂ ಮುನ್ನ ಮೂಲಭಾಷೆಗಳಲ್ಲಿ ಈ ಸಾಹಿತ್ಯ ಪ್ರಕಟವಾಗಬೇಕು. ಪರಸ್ಪರ ಭಾಷೆಗಳ ನಡುವಣ ಈ ಕೊಡುಕೊಳ್ಳುವಿಕೆ ನಮ್ಮ ಸೌಹಾರ್ದ ಸಂಸ್ಕೃತಿಯ ಪ್ರತೀಕ.

ರಾಜ್ಯದಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಜನರು ಮಾತನಾಡುವ ಬ್ಯಾರಿ ಭಾಷೆಯಲ್ಲಿ ಈ ಪುಸ್ತಕ ಹೊರ ತರುವ ಅವಕಾಶ ಸಿಕ್ಕಿದ್ದು ನಮ್ಮ ಪ್ರಕಾಶನದ ಹೆಮ್ಮೆ ಎಂದು ಭಾವಿಸುತ್ತೇನೆ.

ಡಿ.ಎನ್. ಲೋಕಪ್ಪ

ಪ್ರಕಾಶಕರು

ಪರಿವಿಡಿ

ಯರ್ಚಿಗಟ್ಟೆರೊ ಕಥೆ	9
ನಾಯಿಡೊಂ ಪೂಚೆರೊಂ ಕಥೆ	16
ಮಾಲಿಗೇಲ್ ಇಕ್ಕ್ಯರೊ ಮೋಲು	24
ಮುಡಿಕೊರು ಮತ್ತು	28
ಕೊಕ್ಕರೆಡೊ ಕಥೆ	32
ಬಂಬ ಕುಂಜಿ ಮುರಾನಾಜಿ	35
ಮೂನು ಜಾನಪದ ಪಾಟ್ಲ್ಯೆ	
ಕಾಕಡೊ ಮೋನೆ	45
ನಂಡೊ ಮೋಲು ಬಾನಾಲ	46
ಪುದಿಯಾಂಪ್ಲೆ ಡೊ ಪಾಟ್ಲ್ಯೆ	47



ಯರ್ಚಿಗಟ್ಟಿರೊ ಕಥೆ

ಚಮ್ಮಿ ಸಮಯತ್ತ್ ಮುನ್ನೊಲು.

ಮಿಸರ್ ಚೆಲ್ಚೊ ರಾಯತ್ತ್ಲ್ ಒರು ಬೆಲಿಯೊ ರಾಜಾವು ಇನ್ನ. ಅವುನುಗು ಒರೇ ಮೋನು. ಮೋನುಗು ಮಂಜಾಲಾಕಿಟ್ತ್ ರಾಜ್ಯಭಾರತ್ತೆ ಅವುನುಗೇ ಕೊಡುಕೊನೊಂಟು ರಾಜಾವುಡೊ ಆಸೆ. ಅಂಜನೆ ಚಮ್ಮಿ ರಾಜಕುಮಾರಿಮಾರೊ ಫೋಟೊಂಜಲೆಲ್ಲ ಕೋನ್ಟ್ ಮೋನುಗು ಕಾಟ್‌ರ. ಓನುಗು ಏ ಫೋಟೊಂ ಮನಸ್‌ಗ್ ಪಿಡಿಕಿಲ್ಲೆ. ಅಬ್ಬ ಕಾಟಿಯೊ ಎಲ್ಲಾ ಫೋಟೋಂತೆ ಬ್ಯಾಂಡಾಂಟ್ ಚೆಲ್ಲುಂಚೊ ರಾಜ-ರಾಣಿ ಜಂಡಾಲುಗುಂ ಬೇಜಾರ್ ಆವುಡು. ನೀನ್ ಆರಂಗುಂ ಮನಸ್‌ಲ್ ಬೆಚ್ಚಿರೆಂಗ್ ಚೆಲ್ಲ್. ನಂಜ ಅವುಲೆಮೆ ಮರ್‌ಮೋಲೊಂಟು ಒಪ್ಪುರಾ ಚೆಲ್ಲುಂಚೊ ಓನುಗುಂ ಬೇಜಾರಾವುಡು.

ಮೋನು ಅಬ್ಬರೊಟ್ಟುಗು ಚೆಲ್ಲ್‌ಡ.. 'ಅಂಜನೆಂದುಂ ಇಲ್ಲೆ. ನಾನ್ ಕಚೊಡ್ಡ ಆಕಿಟ್ತ್ ಬಂಡೆ. ನಕ್ಕ ಕೊರಿಯ ಕಾಸ್ ತರು. ಕಚೊಡ್ಡ ಆಕಿಟ್ತ್ ಬನ್ನೊದೆ ಮಂಜಾಲಾವುಡೆ'.

ಉಮ್ಮ ಅಚ್ಚೊಗು ಇದ್ ಸಮಾಂಟ್ ಕಾಂಡ್. ರಾಜಾವು ಮೋನುಗು ಪೊನ್ನೊಂ, ಪಣೊಂ, ಸೇವಕಮಾರೆ ಕೊರುಟ್ಟು ಕಚೊಡ್ಡತ್ತ್‌ಗ್ ಕರ್ತರ್. ಈ ರಾಜಕುಮಾರ ಸೇವಕಮಾರೊಟ್ಟುಗು ಪೋಂಡ. ಪೋಯಿ ಪೋಯಿ ಜಾವು ಆವುಂಚೊತ್ತುಗು ಒರ್

ಕಾಡ್‌ಗ್ ಎತ್ತರ.

ಆ ಕಾಡ್‌ಲ್ ಕಲ್ಲಮಾರೊ ಒರು ಗುಂಪು ಇಕ್ಕ್‌ಡ್. ಅಜ ಆ ತೆರುಲು ಪೊಂಡೊ ಮನಿಸಮ್ಮಾರೆ ಲೂಟಿಯೊಂಟಿಕ್ಕಾರಾರ್. ಈ ರಾಜಕುಮಾರಡೆ ನೋಕಿಯೊ ಕಲ್ಲಮಾರ್ ಅಡ್ಡಕೆಟ್ಟಿಟ್ಟ್ ಎಲ್ಲಾರೆಂ ಲೂಟ್‌ರಾರ್. ಸೇವಕಮಾರೆಲ್ಲ ಅಡಿ ತಿಂಡ್‌ಟ್ತ್ ಕಿಟ್ಟಿಯೊ ತೆರುಲು ಓಡ್‌ರಾರ್. ಈ ರಾಜಕುಮಾರ ಮಾತ್ರ ಕಲ್ಲೋರೊ ಕೈಲ್ ಕಿಟ್ಟಿ ಬುಲುರ. ಅಂಜ ಓಂಡೊ ಚಟ್ಟಿ ತುನಿ ಬಂಗಾರ್ ಎಲ್ಲ ಎರ್ತ್‌ಟ್ತ್ ಒರು ಪಲಾಯೊ ಚಟ್ಟಿ ಇಡ್‌ಬಾಟಿಟ್ತ್ ಅವುತು ಕುಟ್ಟೊಂ ಪೊಂಡಾರ್.

ಎತ್ತರೆ ಚೆನ್ನೆಂಗುಂ ರಾಜಕುಮಾರ ಅಲ್ಲೆ.. ಅವುಂಡೊ ಝೀನತ್ತ ನೋಕಿಟ್ತ್ ಕಲ್ಲಮಾರುಗುಂ ಕೊಲ್ಲೊಗು ಮನಸ್ ಬಂಡಿಲ್ಲೆ. ಅಂಜಲೊ ಅವುತುಗು ಕುಟಿಯೊಂಟ್ ಪೊಂಡಾರ್. ಅವುತುಲು ಅಜ್ಜಿರೊಟ್ಟುಗು ಓಂಡೆ ಚಂದ ನೋಕ್ಕೊಲೊನು ಚೆನ್ನೆಟ್ತ್ ಇಂಜ ಬೇರೆ ಮೋತು ಕಕ್ಕೊಗು ಪೊಂಡಾರ್.

ಅಜ್ಜಿಗ್ ಓಂಡೊ ಝೀನತ್ತ ನೋಕಿಟ್ತ್ ಪಿಸ್ ಬಂಡ್. ಪಾವ.. ಎ ರಾಯತ್ತೊ ರಾಜಾವುಡೊ ಮೋನಾ ಎಂದಾ.. ಇನ್ನ ನಂಡೊ ಮಕ್ಕಲೊ ಕೈಕ್ ಕಿಟ್ಟಿಯೆಂಗೆ ಓನು ಬಚಾವ್ ಆವಾಲೆ.. ಚೆಂತ್ ನಿರ್ಚಿಟ್ತ್.

'ಮೋನೆ.. ನಂಡೊ ಮಕ್ಕ ಬನ್ನೆಂಗೆ ನಿಂಡೆ ಬೈಕಾಲೆ. ನೀನ್ ಇಪ್ಪಮೆ ಉಡೆತ್ತ ಪೋ..' ಚೆಂತ್ ಓಂಡೊ ಕೈ ಕಾಲುರೊ ಕೆಟ್ತ್ ಗಿಲ್ಚಿಟ್ತ್ ಬುಡುರಾಲ್. ಓನ್ ಅವುಡೆತ್ತ ಓಡಿ ಓಡಿ ಬನ್ನೆಟ್ತ್ ಒರು ಮಸಣತ್ತಲ್ ಒರು ಮರತ್‌ರಡಿಲ್ ದೆಯಿಕ್‌ರ.

ಪಾದರ್‌ಜಾವು.. ಚುತ್ತುಲುಂ ಚಿಮ್ಮೆ. ಪರ್ಕ್ ಚಟ್ಟಿ ಇಟ್ಚಿಟ್ತ್ ಮಸಣತ್ತಲ್ ದೆಚೊಂಟುಲ್ಲೊ ತಂಡೊ ಬಿದಿರೆ ನಿರ್ಚೊಂಟಿಕ್ಕೆಂಬೊ ಓನುಗು ಬುಲ್ಪು ಬಂಡ್.

ಅಂಡ್ ಆ ರಾಯತ್ತಲ್ ಕಟ್ಟೊ ಬೇರೆ ಮೋತುರೊ ಕಲ್ಲೊರು ಅದೇ ಮಸಣತ್ತಗ್ ಬನ್ನೆಟ್ತ್ ಬಂಗಾರ್ ಓದಿ ಆಕ್ಕೊಂಟಿಕ್ಕಾರಾರ್. ಅಂಜೊಗು ಓಂಡೊ ಬುಲ್ಪು ಕೇಟ್ತ್. ಇನ್ನ ಓನು ಪೋಯಿಟ್ತ್ ನಂಜಲೊ ಬಿಸಯ ಎಲ್ಲ ಚೆಲ್ವಾಂಟ್ ಬಿಯಾರ್ಚಿಟ್ತ್ ಓಂಡೆ ಪಿಡಿಕ್‌ರಾರ್. ಓನು, 'ನಂಡೊ ಅವಸ್ತೆಮೇ ನಕ್ಕ ಯಾರಾಯಿಡ್.. ನಾನ್ ನಿಜಲೊ ಬಿಸಯ ಎಲ್ಲ ಆರೊಟ್ಟುಗುಂ ಚೆಲ್ಲ್ಯೇ..' ಚೆನ್ನೆಟ್ತ್ಲಿ ಚೆನ್ನೊಲು ಪಿನ್ನೆ ಇಂಜೊಗು ಬೇಜಾರಾಯಿಟ್ತ್ ಅಂಜ ಕಟ್ಟಿ ಪಿಡಿಚೊಂಟುಂನೊ ಬಂಗಾರ್ ಓನುಗುಂ ಒರ್ ಓದಿ

ಕೊಡುಕುವಾಂಟ್ ಚೆಲ್ ರಾರ್.

ಅಂಜನೆ ಇಂಜ ಓಂಡೆ ಮುಟ್ಟಿ ದೈಪಾಟಿಟ್ಟ್ ಬಂಗಾರ್ ಓದಿ ಬೈಕುಂಬೊ
ಜಾವುಗು ಚುತ್ತಿಯೋಂಟಿನ್ನೊ ಸೈನ್ಯಾಧಿಕಾರಿ ಬನ್ನಟ್ಟ್ ಇಂಜಲೆಲ್ಲ ಪಿಡಿಕ್.

ಸೈನ್ಯಾಧಿಕಾರಿ ಕಲ್ಲಮಾರೆ ಪಿಡಿ ಕೊಂಡ್ ಪೋಂಬೊ ಓಂಡೊ ಬಿಸಯ ಕೇಟ್ಟ್ಟ್
ಬುಟ್ಟು ಬುಡ್.

ಓನ್ ಅವುಡೆತ್ತೆಂ ಪೋಯಿ ಪೋಯಿ.. ಬಸ್ ರಾ ಚೆಲ್ಯೊ ರಾಯತ್ತ್‌ಗ್ ಎತ್ತ್.

ಪನಿ, ನಡನ್ನ ಪೋಯೊ ಸಂಕಟ ಎಲ್ಲ ಸೇರಿಟ್ಟ್ ಓನು ಒರು ಮರತ್ತರೊ ಅಡಿಲ್
ದೆಚ್ಚಿಟ್ಟ್ ಅವುಡೆಗೇ ಚಾಚಟ್ಟ್ ಕಣ್ಣ್ ಮುಚ್ಚಿ.

ಇಪರ್ತ್.. ಬಸ್ ರಾ ರಾಯತ್ತೊ ರಾಜಾವುಡೊ ಮಂತ್ರಿಗ್ ಒರೇ ಮೋಲು.
ಅವುಲೊ ರ್ಪಿನತ್ತ ನೋಕಿಟ್ಟ್ ಬಸ್ ರಾ ರಾಯತ್ತೊ ಖಾಜಿಗ್ ಅವುಲೊ ಮೇಲ್
ಮನಸಾಯಿಟ್ಟ್ ಮಂತ್ರಿರೊಟ್ಟುಗು ಪೋಯಿ ಕೇಕ್.

'ಮಂತ್ರಿಯೇ ನಿಂಡೊ ಮೋಲೆ
ನಕ್ ಕಾಯಿನ್ ಆಕಿ ತಂಡೇ?'

ಈ ಪೆಣ್ಣ್ ಗುಂ ಖಾಜಿಗುಂ ಬಯಸ್ಲ್ ಚಮ್ಮೆ ಅಂತರ ಇಕ್ಯಡ್. ಖಾಜಿರೊ
ಪಲಕ ಕೇಟ್ಟ್ಟ್ ಮಂತ್ರಿಡೊ ಮೋಲು 'ನಂಡೊ ಕಾಂಟಿ ಬಯಸುಲ್ಲೊ ಈ ಕಾಜಿರೆ
ನಾನ್ ಮಂಜಾಲ ಅವುಲ್ಲೆ' ಚೆಂತ್ ಚೆಲ್ದಾಲ್. ಓಲೊ ಪಲಕ ಕೇಟ್ಟ್ಟ್ ಖಾಜಿಗ್
ಆರ್ಸ ಬಂಡ್. 'ನಂಡೊ ಬ್ಯಾಂಡ ಚೆನ್ನೊ ನಿಂಡೆ ನಾನ್ ಒರು ಬೇಜ್‌ಡವುನುಡೊಟ್ಟುಗು
ಮಂಜಾಲ ಆಕಿಲ್ಲೆಂಗ್ ನಾನ್ ಖಾಜಿಯೇ ಅಲ್ಲ' ಚೆಂತ್ ಭಾಸೆ ಬಲ್ಲಿಟ್ಟ್ ಪೋಂಡ.

ಊಡೆ ಮರತ್ತುರೊ ಅಡಿಲ್ ಕೆಡನ್ನೊ ರಾಜಕುಮಾರೊಗು ಆ ಮರತ್ತೊ
ಎದುರುಲ್ ಇನ್ನೊ ಅವುತುರೊ ಮೂನಾಮತ್ತೊ ಮಾಳಿಗೊಡೊ ಕಂಡಿ ಕಾತ್‌ಗ್ ತೊರನ್ನೊ
ಶಬ್ದ ಕೇಟ್ಟ್ಟ್ ಹಬರ್ ಅವುಡು. ಮಂತ್ರಿಡೊ ಮೋಲ್ ಕಾತ್‌ಗ್ ತೊರನ್ನೊ ಕಂಡಿ
ಚಾತುಂಬೊ ಓನ್ ಕಣ್ಣ್ ತೊರನ್ನ್ ನೋಕುಡ. ಓನುಗು ನಿಲಾವುಡೊ ಬೆಲ್ಕಿರ್
ಅರ್ಪೊ ಪೋಲೆ ಅವುಡು. ಅವುಲ್ ಕಂಡಿ ಚಾತಿಟ್ಟ್ ಪೋಂಡಾಲ್.

ರಾಜಕುಮಾರಡೊ ಖಿಲ್ಪುಲು 'ಯಾ ರಬೈ.. ನಂಡೊ ಬಾಪ್ಪ ಈ ಪೆನ್ನಡೊ
ಪೋಟೊ ಕಾಟಿರೆಂಗ್..! ನಾನ್ ಓಲೆಮೇ ಮಂಜಾಲಾಗಾತ್ತಲ್ಲೆ' ಚೆಲ್ಯೊ ಬಿಯಾರ ಬಂಡ್.
ಓಲ್ ಆರಾ ಅಂದ.. ಓಲೊ ಬಿಸಯ ತೆರಿಯೊನು ಚೆನ್ನಟ್ಟ್ ಓನು ರಾಯತ್ತೊ ಉಲ್ಲ

ಪೋಂಡ.

ಓನು ಪೋಯೊಂಟಿಕ್ಯಡೊ ತೆರುಲೆ ಖಾಜಿರೊ ಅಗಂ ಇಕ್ಯಡ್. ಅವುತುರೊ ಉಲ್ಲುಲು ಇನ್ನೊ ಖಾಜಿ ಓಂಡೆ ನೋಕುಡು. ಪರ್ಕ್ ಚಟ್ಟೆ ಇಟ್ಟುಟ್ಟುಲ್ಲೊ ಓಂಡೊ ಮೊಗತ್ತೊ ರಿಫಿನತ್ ನೋಕಿಟ್ವ್ ಖಾಜಿರೊ ಮನಸ್ಲ್ ಬಿಯಾರ ಬಂಡ್. ಈ ಬೇಜ್ಡವುಂಡಮೇ ಪಿರ್ಚಿಟ್ವ್ ಮಂತ್ರಿರೊ ಮೋಲ್ಗ್ ಮಂಜೊಲ ಆಕೊನು ಚೆನ್ನಟ್ವ್ ಖಾಜಿ ಓಂಡೆ ಬಿಲಿಕ್ಡ್.

ಓನುಗು ತಿನ್ನೊಗೆಲ್ಲಾ ಕೊರ್ತುಟ್ಟು ಓಂಡೊ ಪರ್ಕ್ ಚಟ್ಟೆರೆಲ್ಲಾ ಮಾತ್‌ಬಾಟಿಟ್ವ್ ಪುದಿಯೊ ಚಟ್ಟೆ ಕೊಡ್‌ಕುಡು. ಓಂಡೆ ತಂಡೊ ಅವುತುಲೇ ದೆಯ್ಪುಟ್ವ್. ಓನುಗುಂ ಭಾರೀ ಕೊಸಿ ಅವುಡು. ಓನು ಸಂದೋಲತ್ಲ್ ಖಾಜಿರೊ ಅವುತುಲೇ ಇಕ್ಯಡ್.

ಒರು ನಾಲ್ ಖಾಜಿ ಬಾಡಿಗೊಡೊ ರಾಜಕುಮಾರೊಡೊ ಡ್ರೆಸ್, ಕತ್ತಿ ಎಲ್ಲ ಬಿಲ್ಪುಟಿಟ್ವ್, ಓನುಗು ಇಡ್‌ಬಾಟಿಟ್ವ್ 'ನಾನ್ ಎಪ್ಪ ಈ ಡ್ರೆಸ್ ಪೆರವು ಕೇಕ್‌ರೆ ಅಪ್ಪಮೇ ಮಾತಿ ತರ್ನು' ಚೆಲ್ಡ್. ಓನುಂ ಒಪ್ಪುಡ್.

ಖಾಜಿ ಮಂತ್ರಿಗ್ ಬಿಸಯ ಕರ್ತರ್. 'ನಿಂಡೊ ಮೋಲೆ ಮಂಜೊಲ ಆವುಂಪೋಲ್ಲೊ ಒರು ರಾಜಕುಮಾರ ಊಡೆ ಉಲ್ಲ. ನೋಕುಡೆಂಗ್ ಬಾ' ಚೆಂತ್ ಚೆನ್ನ ಕರ್ತರ್.

ಮಂತ್ರಿ ಬಂಡ. ಅವುನುಗು ಈ ರಾಜಕುಮಾರಡೆ ನೋಕಿಟ್ವ್ ಕುಸಿ ಅವುಡು. ತಂಡೊ ಮೋಲುಗು ತಕ್ಕಂತೊ ಜೋಡಿ ಚೆನ್ನಟ್ವ್ ಮಂಜೊಲ ವರಪಾಕಿಟ್ಟೆ ಪೋಂಡ. ಬೀದಿ ಇಡೀ ಸಿಂಗಾರ ಆಕಿಟ್ವ್ ಮಂತ್ರಿಡೊ ಅಗ ಮಂಜೊಲ್ಗ್ ತಯಾರ್ ಅವುಡು. ಮಂಜೊಲ್ಲೊ ನಾಲುಂ ಬಂಡ್. ಖಾಜಿರೊ ಅವುತುರೆಮೇ ಪುದಿಯಾಂಪುಲೆ ಪರ್ತಾಯೊಂಟು ಪೋಂಡ.

ಮಂಜೊಲ್ಲೊ ಜಾವುಗು ಮಂತ್ರಿಡೊ ಅವುತುಲು ಪುದಿಯಾಂಪುಲೆ ದೆಚ್ಚಿಟ್ವ್ ಇಕ್ಕುಂಚೊ ಖಾಜಿ ತಂಡೊ ಆಲೊಟ್ಟುಗು ಅವುಂಡೊ ಪಲಾಯೊ ಪರ್ಕ್ ಚಟ್ಟೆ ಕರ್ತಿಟ್ವ್ 'ನಾನ್ ತನ್ನೊ ಡ್ರೆಸ್ಸೆಲ್ಲ ಇಪ್ಪಮೇ ಮಾತಿ ತರ್ನು' ಚೆಂತ್ ಚೆನ್ನ ಕರ್ತರ್. ಆಲ್ ಬನ್ನಟ್ವ್ ಚೆಲ್ಲುಂಚೊ ಓನುಗು ಎಂದುರೊ ಚೆಲ್ಲೊಗುಂ ಅವುಲ್ಲೆ. ತಾನ್ ಇಟ್ಟೊ ಚಮಯ ಎಲ್ಲ ಮಾತಿಟ್ವ್ ಕೊರುಟ್ಟು ಬೇಜ್ಡವುಂಡೊ ಪೋಲೆ ಪಲಾಯೊ ಚಟ್ಟೆ ಇಡ್‌ರ.

ಅಪ್ಪ ಖಾಜಿ ಮಂತ್ರಿಡೊ ಮೋಲೊಟ್ಟುಗು ಚೆಲ್ದ್ - 'ನಿಂಡೊ ಮಾಪುಲೆ ಬೇಜ್ಡವುನು. ಪರ್ಕ್ ಚಟ್ಟೆ ಇಟ್ಚ್ಚೆ ಪರ್ತ್ ನಿಂಡರ್'

ಮಂತ್ರಿಡೊ ಮೋಲುಗು ಖಾಜಿರೊ ಪೆದಂಬು ಅರ್ಥ ಆವುಡು. ಅವುಲುಂ ಬಂಬತ್ತಿ. ಆರುಗುಂ ಗೊಂತಾಗಾತೊ ಪೋಲೆ ಓಂಡೆ ಉಲ್ಲುಗು ಬಿಲ್ಚಿಟ್ಚೆ ತಂಡೊ ಬೆಲ್ಲಾಟಿರೆ ಕರ್ತಿಟ್ಚೆ ಅದೇ ಪೋಲೊ ಡ್ರೆಸ್, ಕತ್ತಿ, ಕಿರೀಟ ಬಿಲ್ಚಾಟಿಟ್ಚೆ ಓನುಗು ಇಡ್‌ಬಾಟ್‌ರಾಲ್.

ಮಂಜಿಲ ಎಲ್ಲ ಕಲಿಜಟ್ಚೆ ಇಂಜ ಸಂದೋಲ್ತುಲು ಇಕ್ಯಡಾರ್. ಆಯೆಂಗುಂ ಮಂತ್ರಿಡೊ ಮೋಲೊ ಮನಸ್ಸಲ್ ಮಾತ್ರ ಖಾಜಿ ಅವುಲುಗು ಆಕಿಯೊ ಅಪಮಾನ ಮರನ್ನಟ್ಚೆ ಇಕ್ಯಲ್ಲೆ. 'ನಕ್ಯ ಖಾಜಿ ಆಕಿಯೊ ಅಪಮಾನತ್ತ್‌ಗ್ ನಾನ್ ಎಂದೆಂಗುಂ ಪೆರವು ಆಕೊನೂಂಟು' ಅವುಲೊ ಮನಸ್‌ಲೇ ಬಿಯಾರ ಇಕ್ಯಡ್.

ಒರು ನಾಲ್ ಜಾವುಗು ಮಾಪುಲೆಡೊ ಹುಕುಂ ಎತೊಂಟು ನಲ್ಲೊ ಚಮಾಯ ಇಟ್ಚೆಟ್ಚೆ ಖಾಜಿರೊ ಅವುತುಗು ಪೋಯಿಟ್ಚೆ ಬಾಯಿಲ್ ಬೊಟ್ಟುರಾಲ್. ಈ ಜಾವುಗು ಆರ್ ಬನ್ನೊ ಚೆಂತ್ ಖಾಜಿ ಬಾಯಿಲ್ ತೊರಕ್‌ಡ್. ಈ ಸಾಂದರ್ಯತ್ತೊ ನಿಧಿ ಕಂಡ್‌ಟ್ಚೆ ಖಾಜಿ ಕನ್ನ, ಬಾಯಿ ಬುಡುರು.

ಓಲು ಉಲ್ಲು ಬನ್ನಟ್ಚೆ 'ನಾನ್ ಈ ರಾಯತ್ತೊ ಪಾವತ್ತೊ ಒರು ದರ್ಜೆರೊ ಮೋಲು. ನಕ್ಯ ಯೆವುಡತ್ತೊ ಪೊದು ಬನ್ನೆಂಗುಂ ನಂಡೊ ಅಬ್ಬ ಮಂಜಿಲ ಆಕ್‌ಲ್ಲೆ. ಬನ್ನೊ ಎಲ್ಲಾರೊಟ್ಟುಗುಂ ನಂಡೊ ಮೋಲುಗು ಕೈಕಾಲ್ ಇಲ್ಲೆ, ಬಾಯಿಲ್ಲೆ, ಕನ್ನಿಲ್ಲೆ. ನಂಡೊ ಮೋಲು ಎರ್ಚಿಗಟ್ಟೆ ಚೆನ್ನಟ್ಚೆ ಚೆಲ್ಲೊ ನಂಡಬ್ಬ. ಇದಾ ನೋಕುರು, ನಕ್ಯ ಕನ್ನ, ಕೈಕಾಲ್, ಬಾಯಿ ಎಲ್ಲ ಉಂಡು. ಅಬ್ಬೊಗು ನಕ್ಯ ಮಂಜಿಲಾಕೊಗು ಮನಸ್ಸಿಲ್ಲೆ ಚೆಂತ್ ಬುಲ್ಲು ಇಡ್ತಾಲ್.

ಖಾಜಿರೊ ಮನಸ್ಸೆಲ್ಲ ಒರು ನಮೂನೆ ಆವುಡು. ಓಲು ನಾನಿನ್ನೊ ಪೋಂಡೆ ಚೆಂತ್ ಪೋಂಡಾಲ್. ಖಾಜಿರೊ ಮನಸ್ಸಲ್ ಓಲೊ ಝೀನತ್ತೆ ನೊರಾಯಿಡ್.

ಪಿತ್ತಾಂಡುಂ ಮಂತ್ರಿರೊ ಮೋಲು ಮಾಪುಲೆಡೊ ಹುಕುಂ ಎರ್ತ್ ಬಂಡಾಲ್. 'ಖಾಜಿಯಾರ್.. ನಕ್ಯ ನಿಜಲೊ ಮೇಲ್ ಚಮ್ಮೆ ಇಷ್ಟ ಆಯಿಡ್. ನಿಜ ನಾಲೆಮೇ ನಂಡೊ ಅಬ್ಬರೊ ಮುಟ್ಟ ಬನ್ನಟ್ಚೆ ಕೇಕುರು. ಅಬ್ಬ ನಂಡೊ ಮೋಲುಗು ಕೈ ಕಾಲ್,

ಬಾಯಿ ಮೂಕು ಇಲ್ಲೆ, ನಂಡೊ ಮೋಲು ಒರು ಎರ್ಚಿಗಟ್ಟಿಂಟ್ ಚೆಲ್ಲಾಡ್. ನಿಂಜ ಮಾತ್ರ ಅದರೆ ಬಿಸಯಿಂಕಂಡ. ನಿಂಜ ಹಠ ಕೆಟ್ಟಿಟ್ ನಂಡೆಮೇ ಮಂಜಾಲ ಆವುಡೆ ಚೆಲ್ಲೂರು' ಚೆಂತ್ ಪೋಂಡಾಲ್.

ಖಾಜಿಗುಂ ಕೊಸಿ ಆವುಡು. ಪಿತ್ಯಾಂಡೆ ದರ್ಜಿರೊ ಅವುಡೆಗ್ ಪೋಂಡು. ಅವುಡೆ ದರ್ಜಿರೊಟ್ಟುಗು 'ಏ ದರ್ಜಿ, ನಿಂಡೊ ಮೋಲೆ ನಕ್ಕ ಮಂಜಾಲ ಆಕಿ ತಾ' ಚೆಲ್ಲಾಡ್. ದರ್ಜಿ 'ಬ್ಯಾಂಡೆ ಖಾಜಿಯಾರೆ.. ನಂಡೊ ಮೋಲುಗು ಕೈ ಇಲ್ಲೆ, ಕಾಲಿಲ್ಲೆ, ಕನ್ನ ಇಲ್ಲೆ, ಬಾಯಿಲ್ಲೆ.. ನಂಡೊ ಮೋಲು ಒರು ಯರ್ಚಿಗಟ್ಟಿ' ಚೆಂತ್ ಚೆಲ್ಲ. ಖಾಜಿ ತಂಡೊ ಮುಟ್ಟಿ ಬನ್ನೊ ಪೆಣ್ಣೆಡೊ ಝೀನತ್ತರಮೇ ನಿರ್ಚಿಟ್ಟ್, 'ಬೆಲಿಯಲ್ಲ ದರ್ಜಿ, ನಿಂಡೊ ಮೋಲುಗು ಕೈಕಾಲ್ ಇನ್ನೆಲ್ಲೆಗುಂ ಬೆಲಿಯಲ್ಲ, ನಾನ್ ಅವುಲೆಮೇ ಮಂಜಾಲ ಆವುಡೆ. ನಿನ್ ಕಾಯಿನಲ್ತ್ ಆಕಿ ತರೋನೆ' ಚೆಲ್ಲಾಡ್.

ದರ್ಜಿಗ್ ಎಂದೆರೊ ಆಕೊಗುಂ ಆವುಲ್ಲೆ. ತೀರ್ಯತ್ತರೆ ಚೆಲ್ಲ. ಖಾಜಿ ಕೇಕ್‌ಲ್ಲೆ, ಆಯಿಲೊ ಒರೇ ಹಠ. ಲಾಸ್‌ಗ್ ದರ್ಜಿ ಒಪ್ಪುರ. ಮಂಜಾಲ್‌ಗ್ ನಾಲ್ ವರಪಾಕಿಟ್ಟ್ ಖಾಜಿ ಅವುತುಗು ಪೋಂಡು.

ಅಂಡ್ ಖಾಜಿರೊ ಮಂಜಾಲೊ ನಾಲ್. ಖಾಜಿ ಪುದಿಯಾಂಪುಲೆಡೊ ಚಮಯ ಇಟ್ಪಟ್ಟ್ ಕಾಯಿಂತ್‌ಗ್ ದೆಯಿಕ್‌ರ್. ಮಂಜಾಲ ಎಲ್ಲ ಐತ್. ಪುದಿಯಪೆನ್ನೆರೆ ಕುಟಿಯೊಂ ಬರೊಗು ಕುದುರೆ ಗಾಡಿ ಪಿಡ್ಚೊಂ ಪೋಂಡು ಖಾಜಿ. ಪುದಿಯಪೆನ್ನೆಡೆ ಎಲ್ಲಾರುಂ ಸೇರಿಟ್ಟ್ ಉದ್ದಾಕಿಟ್ಟ್ ಕುಟಿಯೊಂ ಬನ್ನೆಟ್ಟ್ ಗಾಡಿಗ್ ಇಡ್‌ರಾರ್. ಇದ್ ನೋಕಿಟ್ಟ್ ಖಾಜಿಗ್ ಇದೆಲ್ಲ ಮಂತ್ರಿಡೊ ಮೋಲೊದೇ ಪೆದಂಬು ಚೆನ್ನೆಟ್ಟ್ ಗೊಂತಾವುಡು. ತಾನೇ ಮೇಲ್ ಬೂನುಟ್ಟ್ ಮಂಜಾಲಾಯಿರೆ.. ಇನ್ನೆಂದುರೊ ಆಕುರೊ.. ಚೆನ್ನೆಟ್ಟ್ ಆ ಯರ್ಚಿಗಟ್ಟಿರೆಮೇ ಕುಟಿಯೊಂಟು ಅವುತುಗು ಪೋಂಡು.


ಊಡೆ ಮಿಸ್‌ರ್ ರಾಜ್ಯತ್ ರಾಜಾವುಂ ರಾಣಿಯುಂ ಭಾರೀ ಬೇಜಾರ್‌ಲ್ ಇಕ್ಯೆಡಾರ್. ಕಚ್ಚೊಡತ್ತಾಗ್ ಪೋಯೊ ಮೋನು ಇತ್ತರೆ ಸಮಯ ಆಯೆಗುಂ ಬರಾತ ಕಂಡೆಟ್ಟ್ ಅಂಜ ಸೈನ್ಯತ್ತೆ ಕರ್ತರಾರ್. ಮಿಸ್‌ಡೊ ರಾಜಾವುಡೊ ಆಲ್‌ಮಾರ್ ಎಲ್ಲಾ ರಾಜ್ಯತ್ತುಗುಂ ಪೋಯಿ ಪೋಯಿ ಬಸ್‌ರಾ ರಾಯತ್ತೆಗುಂ ಬಂಡಾರ್. ಅವುಡೆ ಮಂತ್ರಿಡೊ ಅವುತುಲು ಇನ್ನೊ ರಾಜಕುಮಾರಡೆ ನೋಕಿಟ್ಟ್ ಬಿಸಯ ಎಲ್ಲ ಚೆಲ್ಲಾರ್.

ಓನುಗುಂ ಉಮ್ಮ ಅಬ್ಬರೊ ನನಪಾವುಡು.

ಪೆಂಜಯಿಗ್ ಏದ್ ಬಿಸಯಂ ಚೆಲ್ಲಾಂಟೆ, 'ನಾನ್ ಕೊರಿಯ ನಾಲ್ತೆ ನಿಂಡೆ ಕುಟಿಯೊಂಟು ಪೋಗು ಬಂಡೆ' ಚೆನ್ನೊಟ್ಟ್ ಅವುನು ಸೈನಿಕಮಾರೊಟ್ಟುಗು ಪೋಂಡ. ಉಮ್ಮ ಅಬ್ಬೊಗು ಎಲ್ಲ ಬಿಸಯ ಚೆನ್ನೊಟ್ಟ್ ತಂಡೊ ಪೆಂಜಾಯಿಡೆ ಕುಟಿಯೊಂ ಬರೊಗೂಂಟು ಪರ್ತಾವುಡ.

ಬ್ಯಾಂಡ್, ಡೋಲು, ಆನೆ, ಅಂಬಾರಿ ಎಲ್ಲ ಪಿರ್ಕೊಂಟು ಓನು ರಾಜಕುಮಾರ ಆಯಿಟ್ಟ್ ಬನ್ನಪ್ಪ ಮಂತ್ರಿಗುಂ, ಮಂತ್ರಿಡೊ ಮೋಲುಗುಂ ಭಾರೀ ಅಜಬ್ ಆವುಡು! ತಾನ್ ಮಿಸ್ ರಾಜ್ಯತ್ತೊ ರಾಜಾವುಡೊ ಮೋನು ಚೆನ್ನೊಟ್ಟ್ ಓನು ಎಲ್ಲ ಬಿಸಯೊಂ ಚೆಲ್ಲ. ಎಲ್ಲಾರುಗುಂ ಸಂದೋಲ ಆವುಡು. ಮಂತ್ರಿ ಭಾರೀ ಗೌಜಿಲ್, ಸಂದೋಲತ್ತ್ಲ್ ತಂಡೊ ಮೋಲೆ ಕರ್ತಿ ಕೊಡುಕ್ಕುಡ.





ನಾಯಿದೊಂ ಪೂಚೆರೊಂ ಕಥೆ

ಒರಾಯತ್ತ್ಲಲ್ ಒರು ರಾಜಾವು ಇನ್ನ. ಅವಂಡೊ ಒಕ್ಕೊಲುಲು ಒರು ಕೆಲ್ಲಿಂ ಅವಲೊ ಪುಲ್ಲಿಂ ಇಕ್ಕಾರಾರ್. ಈ ಕೆಲ್ಲಿರೊ ಪುಲ್ಲಿಗ್ ಎಂದುಂ ಸೊರ ಇಕ್ಕಲ್ಲೆ. ಒರು ನಾಲ್ ಅವುನು ಅಜ್ಜಿರೊಟ್ಟುಗು ಚೆಲ್ದ. 'ಅಜ್ಜಿ ಅಜ್ಜಿ, ನಾನ್ ಬಾನಿಯ ಆಕೊಗು ಪೋಂಡೆ. ನಕ್ಕ ನೂರು ಉರ್ಪೆ ತಾ'.

ಕೆಲ್ಲಿಗ್ ಸಂದೋಲ ಆವುಡು. ತಂಡೊ ಪುಲ್ಲಿಗ್ ಇಪ್ಪಾಯೆಂಗುಂ ಬಾನಿಯ ಆಕುರೊ ಮನಸ್ ಬಂತಲ್ಲೆ ಚೆನ್ನಟ್ವ ನೂರು ಉರ್ಪೆ ಕೊಡುಕುಡಾಲ್. ಪುಲ್ಲಿ ಆ ನೂರು ಉರ್ಪೆ ಪಿಚೊಂಟು ಬಾನಿಯತ್ತ್ಗ್ ಪೋಂಡ.

ಒರು ಪಕ್ಕ ಕೊರಿಯ ಮಕ್ಕ ಒರು ಗೋಣಿಲ್ ಒರು ಪೂಚೆಡೆ ಇಟ್ಟೊಂಟು ಪೋಯೊಂಟಿಕ್ಕಾರಾರ್. ಓನು ಅಜಲೊಟ್ಟುಗು ಕೇಕ್ಡ- 'ಇದೆಂದುರೊ.. ನಿಜ ಇದಾರೆ ಎವುಡೆಗ್ ಕೊಂಪೋಂಡಾರ್?'

'ಇದ್ ಪೂಚೆ. ಭಾರೀ ಜೋರುಂಡು. ಇದಾರೆ ನಜ ಕೊಲ್ಲೊಗು ಕೊಂಪೋಂಡೆ' ಚೆಲ್ದಾರ್ ಅಂಜ.

ಓನುಗು ಬಯರ್ ಕತ್ತರ್. 'ನಿಜ ಇದಾರೆ ಕೊಲ್ಲಂಡ. ಬುಟ್ಟು ಬುಡೂರು'

ಚೆಲ್ವ.

'ಇಲ್ಲ.. ನಂಜಿಕೊಗು ಬುಡೊಗು ಆವುಲ್ಲೆ. ನಜ ಇದ್ ರೆ ಕೊಲ್ಲುರೊಮೇ.. ಚೆಂತ್ ಎಲ್ಲಾರು ಚೆಲ್ಲ್ ರಾರ್.

'ನಾನ್ ನೂರು ಉರ್ಪೆ ತಂಡೆ. ಈ ಪೂಚೆರೆ ನಕ್ಕ ತಂಡಾರ' ಚೆನ್ನ್ ಟ್ ಅವುನು ಕೇಕರ್. ಅಜ ಒಪ್ಪುರಾರ್. ಓನು ಪೂಚೆ ಎರ್ತೊಂ ಅವುತುಗು ಪೋಂಡ.

ಅಜ್ಜಿಗ್ ಭಾರೀ ಅರ್ಪ ಬಂಡ್. ಓನು ಪಿತ್ಯಾಂಡು ನೂರು ಉರ್ಪೆ ಎರ್ತೊಟ್ಟುಂ ಬಾನಿಯ ಆಕೊಗು ಪೋಂಡ.

ಪಿತ್ಯಾಂಡ್ ಆ ಮಕ್ಕ ಓಂಡೆ ನೋಕಿಟ್ತ್ ಒರು ನಾಯಿಡೆ ಗೋಣಿ ಚೇಲತ್ತಗ್ ಇಟ್ತ್ ಕೊಂಪೋಂಡಾರ್. ಓನು ಬಿಸಯ ಕೇಟ್ತ್ ಪಾಡೆಂ ನೂರು ಉರ್ಪೆ ಕೊರುಟ್ಟು ನಾಯಿ ಎರೊಲ್ಲ.

ಅಜ್ಜಿಗ್ ಇದ್ ರೆ ನೋಕಿಟ್ತ್ ಪಾಡೆಂ ಅರ್ಪ ಬಂಡ್. ಪಿತ್ಯಾಂಡ್ ಪಾಡೆಂ ಕಾಸ್ ಕೇಕುಂಬೊ ಅಜ್ಜಿ ಅರ್ಪತ್ ಪರ್ಜೊಂಟೇ ಕಾಸ್ ಕೊಡುಕುಡಾಲ್.

ಓನು ಅದ್ ರೆಂ ಪಿರ್ತೊಂ ಪೋಂಬೊ ಅದೇ ಮಕ್ಕ ಕಿಟ್ತ್ ರಾರ್. ಆಯೆಂಗೆ ಈ ಮಕ್ಕೊಗು ಅಂಡ್ ಗೋಣಿಲಿಡೊಗು ಎದುಂ ಕಿಟ್ತ್ ಲ್ಲೆ. ಅಜ ಅಂಚೆಮೇ ಇನ್ನೊ ಒರು ಸೂಂಬುಗು ಕೋಲುಂ ಕಲ್ಲುಂ ಇಡ್ ರಾರ್.

ಓನು ಕೇಕಡ್- ನಿಂಜ ಎಂದಿಗ್ ಇಂಜನೆ ಆಕ್ ಡಾರ್? ಈ ಸೂಂಬುಲು ಎಂದ್ ರೊ ಉಂಡು?

'ಇದ್ ರೊ ಉಲ್ಲುಲು ಒರು ಉಬ್ಬೆ (ಬಾವಲಿ ಜಾತಿರೊ ಚೆರಿಯೊ ಪಕ್ಕಿ) ಉಂಡು. ನಂಜ ಅದ್ ರೆ ಕೊಲ್ಲುಡ್' ಚೆಲ್ವಾರ್ ಅಂಜ.

ಓನು ಪಾಡೆಂ ತಂಡೊ ಕೈಲಿನ್ನೊ ನೂರು ಉರ್ಪೆ ಕೊರ್ತುಟ್ಟು ಅದ್ರೆ ಬಚಾವ್ ಆಕೊಗು ನಿರ್ಧಾರ ಆಕ್ ರ. ಇಂಜ ನೂರು ಉರ್ಪೆ ಎರ್ತೊಂಟು ಓಡ್ ರಾರ್. ಓನು ಅದ್ ರೊ ಎದ್ ರೆಲೇ ಕಾತ್ ದೈಕ್ ರ. ಮೋಂದಿ ಆವುಡು, ಉಬ್ಬೆ ಪರ್ತ್ ಬಂಡೊಮೇ ಕಾಂಡಿಲ್ಲೆ. ಓನು ಸೂಂಬುಡೊ ಬಾಯಿಲ್ ನಿಂಡ್ ಟ್ ಬಿಲಿಕ್ ಡ-

ಬೇಗ ಬಾ ಉಬ್ಬೆ .. ಬೇಗ ಬಾ.. ಚೆನ್ನ್ ಬಿಲಿಕ್ ಡ.

ಅಪ್ಪ ಉಲ್ಲತ್ತ ಒರು ಸೊರ ಕೇಕ್‌ಡ್. ನಾನ್ ಬಂಡಿಲ್ಲೆ, ನಾನ್ ಬನ್ನೆಂಗ್ ನೀನ್ ನಂಡೆ ಕೊಲ್ಲುಡೆ.

ನಾನ್ ನಿಂಡೆ ನೂರು ಉರ್ಪೆ ಕೊರ್ತುಟ್ಟು ಎಡ್‌ತೊಂಡುಡೆ, ಕೊಲ್ಲುಲ್ಲೆ.. ಪರ್ತ್ ಬಾ- ಚೆಲ್ಡ ಓನು.

ಅಪ್ಪ ಅದ್‌ರೆ ಉಲ್ಲುಡೆ ಒರು ಜೆನ್ನ ಪರ್ತ್ ಬಂಡ್. ಜೆನ್ನ ಓಂಡೊಟ್ಟು ಚೆಲ್ಡ್ - 'ನೀನ್ ನಂಡೊ ಮುದುಲು ದೈ. ನಾನ್ ನಿಂಡೆ ನಂಜಲೊ ರಾಯತ್ತಾಗ್ ಕುಟಿಯೋಂಟು ಪೋಂಡೆ'.

ಓನು ಅದ್‌ರೊ ಮುದುಲು ದೈಕ್‌ಡ. ಅದ್ ಪಾರಿಯೋಂಟು ಅದ್‌ರೊ ರಾಯತ್ತಾಗ್ ಓಂಡೆ ಕುಟಿಯೋಂಟು ಪೋಂಡು. ಅವುಡೆ ಎಲ್ಲಾ ಜೆನ್ನ ಮಕ್ಕಂ ಓಡಿ ಬಂಡಾರ್.

ಇನ್ಸ್ ಬನ್ನ.. ಇನ್ಸ್ ಬನ್ನ.. ಚೆನ್ನೆಟ್ತ್ ಅವುಡೆ ಬಿಸಯ ಆವುಡು. 'ನಿಂಜ ಆರುಂ ಓನುಗು ಎದುಂ ಆಕೊಗು ತೀರ. ಓನು ಇನ್ಸ್ ನಂಜಲೊ ಮುಕ್ತಿ, ಓನು ನಂಡೆ ಜೀವ ಬಚಾವಾಕಿರ.. ಚೆನ್ನೆಟ್ತ್ ಆ ಜೆನ್ನ ಚೆಲ್ಡ್. ಜೆನ್ನ ಮಕ್ಕ ಎಲ್ಲ ದೂರ ಆವುಡಾರ್.

ಆ ಜೆನ್ನ ಓನುಗು ಒರು ಮೋದರ ಕೊರ್ತುಟ್ಟು ಚೆಲ್ಡ್ - 'ನಿಕ್ಕ ಎದುರೊ ಬೇನೆಂಗುಂ ಉಲ್ಪ ಪಿರ್ಚಿಟ್ತ್ ಈ ಮೋದರ ತಿರ್‌ಚಿಟ್ತ್ ನಂಡೆ ನಿರಿ, ನಾನ್ ಬಂಡೆ'. ಅಂಜನೆಮೇ ಅವುಂಡೆ ಪೆರೊವು ಕುಟ್ಟೊಂಪೋಂಡು.

ಪಿತ್ತಾಂಡ್ ಜಾವುಗು ಓನು ಮೋದರ ತಿರ್ಚಿಟ್ತ್ ಜೆನ್ನಡೆ ನಿರಿಕ್‌ರ. ಜೆನ್ನ ಬಂಡ್ - ಎಂದೊ ಬಿಲ್ಯೊಂಟು ಕೇಕ್‌ರ್.

'ಇಲ್ಲೆ, ನೀನ್ ಬಂಡೆ ಇಲ್ಲೆಂಟ್ ನೋಕೊಗು ನಾನ್ ಬಿಲ್ಯೊ' ಚೆಲ್ಡ ಓನು.

ಅಪಯ್‌ತೆಂಗ್ ಮೋದರ ಪೆರವು ತಿರಿ, ನಾನ್ ಪೋಂಡೆ - ಚೆಲ್ಡ್ ಜೆನ್ನ.

ಓನ್ ಅಂಜನೆಮೇ ಆಕ್‌ರ. ಜೆನ್ನ ಪೋಂಡು.

ಆ ರಾಯತ್ತೊ ರಾಜಾವುಗು ಒರೇ ಮೋಲು. ಅವುಲ್ಲೆ ಇನ್ನೊರು ರಾಯತ್ತೊ ರಾಜಾವುಗು ಪಲಕ ಪರಿಂಜೊಂಟಿಕ್‌ಡ್. ಈ ಕೆಲ್ತೊ ಪುಲ್ಲಿ ಅಜ್ಜಿರೊಟ್ಟು ಚೆಲ್ಡ್ - ಅಜ್ಜಿ ಅಜ್ಜಿ, ಆ ರಾಜಾವುಡೊ ಮೋಲೆ ನಕ್ಕ ಆಕ್‌ರಾನಾ ಕೇಟ್ ಬಾ ಅಜ್ಜಿ..

'ಎಂದಾರೊ ಮೋನೆ, ನಂಜ ಎವುಡೆ, ರಾಜಾವು ಎವುಡೆ..? ಇಲ್ಲಾತೊ ಆಸೆ ಬೆಚ್ಚೊಲಂಡ' ಚೆಲ್ವಾಲ್ ಅಜ್ಜೆ.

'ಇಲ್ಲೆ ಅಜ್ಜೆ, ನೀನ್ ಪೋಯಿಟ್ತ್ ಕೇಟ್ ಬಾ, ಎಂದಾರೊ ಚೆಲ್ವ ನೋಕ..' ಚೆನ್ಟ್ ಅಜ್ಜೆರೆ ಕರ್ತರ.

ಅಜ್ಜೆ ರಾಜಾವುಡೊಟ್ಟು ಪೋಯಿ ಕೇಕ್‌ರಾಲ್.. 'ಒಕ್ಕ ರಾಜಾವೆ, ನಿಂಡೊ ಮೋಲೆ ನಂಡೊ ಪುಲ್ಲಿಗ್ ಮಂಜಿಲಾಕ್ಕಿ ತಂಡೆ?'

ರಾಜಾವು ಜೋರು ಚಿರಿಕ್‌ಡ. ಎಂದ್ರೊ ಈ ಕೆಲ್ಲಿರೊ ಪಲಕ ಚೆಂತ್ ನಿರ್ಚಿಟ್ತ್ ಕೆಲ್ಲಿರೊಟ್ಟು ಚೆಲ್ವ. 'ಎ ಕೆಲ್ಲಿ, ನಿಂಡೊ ಪುಲ್ಲಿಗ್ ನಂಡೊ ಮೋಲೆ ಮಂಜಿಲ ಆಕಿ ತರೋನೆಂಗ್ ನಾಲೆ ಸುಬ್ಬೆಕ್ ನಂಡೊ ಕೋಟೆರೆಕಾಂಟಿ ಬೆಲಿಯೊ ಕೋಟೆ ಕೆಚ್ಚೊನು. ನಂಡೊ ಕೋಟೆರುಲ್ಲುಲು ಇನ್ನೊ ಸಾಮಾನ್‌ಡೊ ಕಾಂಟಿ ಯಾರ ಸಾಮಾನ್ ಇಕ್ಕೊನು. ಅಂಜನೆ ಐತೆಂಗ್ ಮಾತ್ರ ನಂಡೊ ಮೋಲೆ ನಿಂಡೊ ಪುಲ್ಲಿಗ್ ತಂಡೆ. ಇಲ್ಲೆಂಗ್ ನಾಲೆ ಸುಬ್ಬೆಕ್ ನಿಕ್ ಪಾಸಿ'

ಕೆಲ್ಲಿಗ್ ಬುಲ್ಬು ಬಂಡ್. ಅವುತುಗ್ ಬನ್ನ ಬುಲ್ಬುಟೊಟ್ಟುಂಟು ದೈಕ್‌ರಾಲ್. ಆತ್ತರೆ ನೇರ್ತ್ ಪುಲ್ಲಿ ಬನ್ನ ಕೇಕ್‌ರ- ಎಂದೈತ್ ಅಜ್ಜೆ.. ನೀನ್ ಎಂದ್‌ಗ್ ಬುಲ್ಬುಡೊ..

ಓಲುಗು ಅರ್ಸ ಬಂಡ್. 'ನಿಂಡೊ ಪಲಕ ಕೇಟ್‌ಟ್ತ್ ನಕ್ಕ್ ಇಂಜಂತೊ ಅವಸ್ತೆ ಬಂತ್. ನಾಲೆ ಸುಬ್ಬೆಡೊ ಉಲ್ಲುಲು ರಾಜಾವುಡೊ ಕೋಟೆರೊ ಕಾಂಟಿ ಬೆಲಿಯೊ ಕೋಟೆಂ, ಅವುಡೆ ಇನ್ನೊ ಸಾಮಾನ್‌ಡೊ ಕಾಂಟಿ ಚೆಮ್ಮೆ ಸಾಮಾನುಂ ಇಕ್ಕೊನೂಲ. ಅಂಜನೆ ಐತೆಂಗ್ ಮಾತ್ರ ಅವುಂಡೊ ಮೋಲೆ ನಿಕ್ ತಂಡವುಲ... ಅದೆಲ್ಲ ನಂಜಿಂಗು ಸಾಧ್ಯಮಾ? ಇಲ್ಲೆಂಗ್ ನಾಲೆ ಸುಬ್ಬೆಕ್ ನಂಡೆ ರಾಜಾವು ಪಾಸಿಗ್ ಕೊಡುಕುಡವ್' ಚೆನ್ಟ್ ಬುಲ್ಬುಡುರಾಲ್ ಕೆಲ್ಲಿ.

ಅಪ್ಪ ಓನು, ನೀ ಎದುಂ ಪೇಡಿಕಂಡ ಅಜ್ಜೆ, ಅದೆಲ್ಲ ನಾನ್ ನೋಕಿಯೊಲ್ಲೆ.. ನೀನ್ ಬುಲ್ಬುಡಂಡ.. ಚೆಂತ್ ಅಜ್ಜೆರೆ ಸಮಾಧಾನ ಆಕಿಟ್ತ್ ಓನು ಕುಲ್ಲಿಟ್ತ್ ಪರ್ತ್ ಪೋಂಡ. ಮೋದರ ತಿರ್ಚಿಟ್ತ್ ಜೆನ್ನರೆ ನಿರಿಕ್‌ಡ. ಜೆನ್ನ ತಂಡೊ ಪಡೆರೆಮೇ ಕುಟಿಯೋಂಟು ಬಂಡ್. 'ಎಂದಾರೊ ಆವೊನು' ಕೇಕ್‌ರ್.

ಆ ರಾಜಾವುಡೊ ಕೋಟೆರೊ ಕಾನ ಬೆಲಿಯೊ ಕೋಟೆಂ, ಅದ್‌ಲ್ ಉಲ್ಲೊ

ಸಾಮಾನುಡೊ ಕಾಂಟಿ ಯಾರ ಸಾಮಾನುಂ ಆವೊನು- ಚೆಲ್ಟ ಓನು.

ಎಲ್ಲ ಜೆನ್ನೊ ಮಕ್ಕಂಜ ಒಟ್ಟು ಸೇರಿಟ್ಟ್ ಕೋಟೆಂ, ಅದ್‌ರೊ ಉಲ್ಲುಲು ಸಾಮಾನುಂ ತಯಾರಾಕಿಟ್ಟ್ ಕೊಡ್ತಾರಾ. ಓನು ಮೋಂದರ ತಿರ್ಚಿಟ್ಟಾವುಂಚೊ ಜೆನ್ನೊ ಮಕ್ಕಜೆಲ್ಲ ಮಾಯ ಆವುಡು.

ಅಜ್ಜಿಗ್ ಪುಲ್ಲಿಡೊ ದರ್ಬಾರ್ ನೋಕಿಟ್ಟ್ ಕುಸಿ ಆವುಡು. ರಾಜಾವು ಸುಬೈಕ್ ಎಂಚಿ ನೋಕುಂಚೊ ತಂಡೊ ಕೋಟೆರೊ ಕಾಂಟಿ ಬೆಲಿಯೊ ಕೋಟಿ ಕಂಡ್‌ಟ್ಟ್ ಅಜಬ್ ಆವುರ. ಆತ್ತರೆ ನೇರತ್ತ್ ಕೆಲ್ತಿ ಬನ್ನೊಟ್ಟ್, 'ರಾಜಾವೆ, ನೀ ಚೆನ್ನೊ ಪಲಕತ್ತೊ ಪೋಲೆ ನಂಡೊ ಪುಲ್ಲಿ ಕೋಟೆಂ ಕೆಟ್ಟಿರ, ಸಾಮಾನುಂ ನೊರಚ್ಚಿರ. ಇನ್ನೊ ನಿಂಡೊ ಮೋಲೆ ಮಂಜೊಲ ಆಕ್‌ರೇ?' ಕೇಕ್‌ರಾಲ್.

ರಾಜಾವು ಕೊರ್ತೊ ಪಲಕತ್ತ್ ತಪ್ಪಾಂಟಿ ತಂಡೊ ಮೋಲೆ ಕೆಲ್ತೊ ಪುಲ್ಲಿಗ್ ಮಂಜೊಲಾಕಿ ಕೊಡುಕುಡ. ಅಂಜ ಸಂದೋಲತ್ತಿಲ್ ಇಕ್ಕ್‌ರಾಲ್.

ಆ ರಾಜಾವುಡೊ ಮೋಲೆ ಪಲಕ ಬರಂಜೊ ಬೆಚ್ಚೊ ರಾಜಾವುಗು ಮಾತ್ರ ಎಂಜನಾಯೆಂಗುಂ ಈ ಕೆಲ್ತೊ ಪುಲ್ಲಿಡೊ ಮುಟ್ಟತ್ತೆ ರಾಜಕುಮಾರಿಡೆ ತಪ್ಪಾಟಿಟ್ಟ್ ಕುಟಿಯೊ ಬರ್ನು ಚೆನ್ನೊಟ್ಟ್ ಆವುಡು. ಓನು ಅವುಂಡೊ ಬಿಸಯ ಎಲ್ಲ ಅರಿಜೊಲ್‌ಡ. ಪಿನ್ನೆ ನೂರು ಕೆಲ್ತಿಮಾರೆ ಆಜಿಟ್ಟ್ ಅದ್‌ಲ್ ಜಂಡ್ ಆಲೆ ಬಿಲಿಕ್‌ರ. ಒರ್ಚಿರೊಟ್ಟು ಕೇಕ್‌ರ- ನೀನೆಂದ್‌ರಾಕ್‌ರೆ?

ಆ ಕೆಲ್ತಿ ಚೆಲ್‌ಡಾಲ್- ನಾನ್ ಕೀರಿಯೊಂ ಬಂಡೆ ರಾಜಾವೆ..

ಇನ್ನೊರು ಕೆಲ್ತೊಟ್ಟ್ ಅದೇ ಪ್ರಶ್ನೆ ಕೇಕ್‌ಡ ರಾಜಾವು. ಅವುಲು ಚೆಲ್ಡಾಲ್- ನಾನ್ ಕೀರಿಯದ್‌ರೆ ತುನ್ನಿಯೊಂ ಬಂಡೆ.

ರಾಜಾವು ಆ ತುನ್ನುರೊ ಕೆಲ್ತಿರೆ ಆ ಕೆಲ್ತೊ ಪುಲ್ಲಿರವುಡೆಗ್ ಕರ್ತಾರ. ಅವುಲು ಪೋಯಿಟ್ಟ್ ರಾಜಕುಮಾರಿಡೊಟ್ಟುಗು ಚಂದತ್ತ್ ಪಲಕ ಬರಿಡಾಲ್. ರಾಜಕುಮಾರಿಯುಂ 'ಕೆಲ್ತಿಯಲ್ಲೆ ಪಾವ' ಚೆಂತ್ ತಕ್ಕರಿಕ್ಕ್‌ಡಾಲ್.

ಜಾವಾವುಂಚೊ ಕೆಲ್ತಿ ರಾಜಕುಮಾರಿಡೊಟ್ಟುಗು ಕೇಕ್‌ರಾಲ್- 'ಒಕ್ಕ ನಿಂಡೊ ಮಾಪುಲೆಗ್ ಈ ದರ್ಬಾರ್ ಎಲ್ಲ ಒರು ಮೋದರತ್ತ್‌ಲ್ ಬನ್ನೊವುಲ. ನೀನ್ ಒರ್‌ಕೆಂಗುಂ ಆ ಮೋದರ ಇಟ್ವರೆ? ಇಂಡ್ ನೀನ್ ಆ ಮೋದರ ಇಡ್, ನಕ್ಕ ನಿಂಡೊ

ಚಂದ ನೋಕೊನು'

'ಆವು ಕೆಲ್ತಿಮಾ.. ಅದ್‌ಕೆಂದೊ..' ಚೆಂತ್ ರಾಜಕುಮಾರಿ ಮಾಪುಲೆಡೊಟ್ಟುಗು ಪೋಯಿಟ್ತ್ ಮೋದರ ಕೇರ್‌ರಾಲ್. ಪಿನ್ನೆ ಆ ಮೋದರ ಎರ್ತ್‌ಟ್ತ್ ತಂಡೊ ಬೆರಲ್‌ಗ್ ಇಡ್‌ರಾಲ್.

ಕೆಲ್ತಿಮಾಗು ಓಲೊ ಬೆರಲ್ ನೋಕಿಟ್ತ್ ಕುಸಿ ಆವುಡು. ತೆಲ್ಲ್ ನೇರ ಅಂಜನಮೇ ಪಲಕ ಬರಿಜಿಟ್ತ್ ಆ ಮೋದರತ್ತೆ ಮೆಲ್ಲೆ ತಪ್ಪಾಟಿಟ್ತ್ ಆವುಡತ್ತೆ ಜಾರ್‌ಡಾಲ್. ಸೀದಾ ಆ ರಾಜಾವುಡೊ ಮುಟ್ಟು ಪೋಯಿಟ್ತ್ ಮೋದರ ಕೊಡುಕುಡಾಲ್. ಅವುನು ಕೆಲ್ತಿಗ್ ಭಾರಿ ಬಹುಮಾನ ಎಲ್ಲ ಕೊರುತ್ತಿಟ್ಟು ಕರ್ತರ್.

ರಾಜಾವು ಮೋದರ ತಿರ್ಚಿಟ್ತ್ ಜೆನ್ನೆರೆ ಬಿಲಿಕ್‌ಡ. ಜೆನ್ನೆಜ ಎಲ್ಲ ಬಂಡ್, 'ಎಂದ್‌ರಾವೊನು' ಚೆಂತ್ ಕೇರ್‌ಡ್.

ಓನು, 'ಆ ಕೆಲ್ತಿರೊಂ, ಕೆಲ್ತಿರೊ ಪುಲ್ಲಿಡೆಂ ಕೀಲ್ ಆಕಿಟ್ತ್ ಅವುಂಡೊ ಕೋಟೆರೆ ಊಡೆ ಕೋನ್‌ಟ್ತ್ ಬೈಕೊನು' ಚೆಲ್ಲ್.

ಜೆನ್ನೆಜ ಅಂಜನಮೇ ಆಕಿಟ್ತ್ ಪೋಂಡು.

ಸುಬೈ ಅವುಂಬೊ ಕೆಲ್ತಿಂ, ಕೆಲ್ತಿರೊ ಪುಲ್ಲಿಂ ಮುನೋಲೊ ಪೋಲೆಮೇ ಚೆರಿಯೊ ಚೆತ್ತೆರೊ ಅವುತುಲು ಇಕ್ಕಾರಾಲ್. ಕೆಲ್ತಿರೊ ಪುಲ್ಲಿಗ್ ರಾಜಕುಮಾರಿಡೆ ಕೊರ್ತೊ ರಾಜಾವು ಓಡಿ ಬನ್ನೆ ಕೇರ್- ಎಂದ್ರೊ ಕೆಲ್ತಿಮ ಇದ್..? ನಂಡೊ ಮೋಲು ಎವುಡೆ ಉಲ್ಲಾಲ್?

'ನಕ್ಕೆಂದುಂ ಗೊಂತಿಲ್ಲೆ ರಾಜಾವೆ. ಇದ್ ಎಂಜನೆ ಆಯೋಂಟೆ ನಕ್ಕು ಗೊಂತಾವುಲ್ಲೆ ಚೆಂತ್ ಕೆಲ್ತಿ ಜೋರು ಬುಲ್ಲು ಇಡ್‌ರಾಲ್.

ಕೆಲ್ತಿರೊ ಪುಲ್ಲಿ ಬೇಜಾರ್‌ಲ್ ಒರು ಮೋತುಲು ದೆಚ್ಚಿಟ್ಟಿಕ್ಕರ್.

ಇಂಜನಮೇ ಕೊರಿಯ ನಾಲ್ ಪೋಂಡು. ಕೆಲ್ತಿರೊ ಪುಲ್ಲಿ ನಾಲುಗುಂ ಬೇಜಾರ್‌ಲ್ ದೈಕುಡೊ ಕಂಡ್‌ಟ್ತ್ ಓಂಡೊ ನಾಯಿಂಗುಂ ಪೂಚೆಗುಂ ಬೇಜಾರಾವುಡು.

ನಾಯಿ ಪೂಚೆರೊಟ್ಟುಗು ಚೆಲ್ಡ್ - 'ಪೂಚೆ ಪೂಚೆ, ನಂಜಲೊ ರಾಜಾವು ನಂಜಲೆ ಅಂಡ್ ಬಚಾವಾಕಿರ. ಆಯೆಂಗ್ ಇಂಡ್ ಅವುನು ಭಾರಿ ಬೇಜಾರ್‌ಲ್ ಉಲ್ಲ. ನಂಜ

ಅವನುಗು ಎಂದೆಗುಂ ಸಹಾಯ ಆಕೊನಲ್ಲೆ?

'ಒಕ್ಕು ನಾಯೆ. ಆ ರಾಯತ್ತೊ ರಾಜಾವು ನಂಜಲೊ ಧನಿರೊ ಮೋದರ ಕಟ್ಟ್ ಕೊಂಪೊಯಿಡ. ನಂಜ ಅದರೆ ಎಂಜನೆಗುಂ ಆಕಿಟ್ಟ್ ಕೊಂಬರುವ' ಚೆಲ್ಲ್ಡ್ ಪೂಚೆ.

ನಾಯಿಂ, ಪೂಚೆಂ ಒಟ್ಟುಗು ಆ ರಾಯತ್ತ್‌ಗ್ ಪೋಂಡು. ಪೂಚೆ ಮ್ಯಾಂವ್ ಮ್ಯಾಂವ್ ಚೆಂತ್ ಅರಮನೆಡೊ ಉಲ್ಲುಗು ನೂಲುಡು. ನಾಯಿ ಪರ್ತ್‌ಲೇ ನಿಂಡೊಲುಡು.

ಉಲ್ಲು ರಾಜಾವು ಪೆಂಜಯಿಡೊಟ್ಟು ಕೇಕ್‌ರ- ಆ ಮೋದರ ಎವುಡೆ ಬೆಚ್ಚಿರೆ?

'ಅದಾ.. ಮುರಿಯೊತ್ತೂರೊ ಉಲ್ಲು ಒರು ಕಲಂಬಿ ಉಂಡು. ಕಲಂಬಿರೊ ಉಲ್ಲು ಒರು ಪೆಟ್ಟಿ ಉಂಡು. ಪೆಟ್ಟಿರೊ ಉಲ್ಲು ಒರು ಚಿರಿಯೊ ಡಬ್ಬಿ ಉಂಡು. ಡಬ್ಬಿರೊ ಉಲ್ಲು ಉಲ್ಲೊ ಕರೆಂಡಲ್ ಮೋದರ ಬೆಚ್ಚಿರೆ'

ಪೂಚೆ ಇದೆಲ್ಲ ಕಾದ್ ಕೊಡುಕುಡು. ಮೋಂದಿಯಾಂಬೊ ಪೂಚೆ ಎಲಿರೊಟ್ಟುಗು ಪೋಯಿಟ್ಟ್ ಚೆಲ್ಲ್‌ರ- 'ಇದಾ ಎಲಿಯೆ.. ಈ ಮುರಿಯೊತ್ತೊ ಉಲ್ಲು ಒರು ಕಲಂಬಿ ಉಂಡ್. ಕಲಂಬಿರೊ ಡಬ್ಬಿರೊ ನೇರ್‌ಗ್ ನಕ್ಕು ಒರು ಬೆಲಿಯೊ ಸೂಂಬು ಎರ್ತ್ ತಾ. ಇಲ್ಲೆಂಗೆ ನಿಂಡೊ ಮಕ್ಕಲೆಲ್ಲೆ ನಾನ್ ತಿನ್ನರೆ'.

ಎಲಿ ಒಪ್ಪಿಟ್ಟ್ ಸೂಂಬು ಎರ್ತ್ ಕೊಡುಕುಡು. ಪೂಚೆ ಅದಲ್ ನೂಂಡುಟ್ಟು ಮೋದರತ್ತೊ ಕರೆಂಡೆರೆಮೆ ಎರ್ತ್‌ಟ್ಟ್ ನಾಯಿಡೊಟ್ಟುಗು ಪೋಂಡು. ಜಂಡುಂ ಒಟ್ಟುಗು ಬೇಗ ಬೇಗ ಅವುಡೆತ್ತೆ ತಪ್ಪಾಟ್‌ಡ್. ತೆರುಲು ಕರೆಂಡೆಡೆ ಪಿಡಿಚ್ಚೊಲೊಗು ಅದಲ್ ಅವುಡೊಂಟು ಅದರೆ ಎರ್ತ್‌ಟ್ಟ್ ಪೂಚೆ ಮೋದರತ್ತೆ ಬಾಯಿಲ್ ಬೆಚ್ಚೊಲುಡು.

ಮುನೋಲು ಪೋಂಬೊ ಒರು ಪೊಲೆ ಕಿಟ್ಟ್‌ಡ್. ನೀಂದುಂಬೊ ಪೂಚೆರೊ ಬಾಯಿಲಿನ್ನೊ ಮೋದರ ತಪ್ಪಿಟ್ಟ್ ತನ್ನಿಗ್ ಬೂಲ್ಲು. ಒರು ಮೀನ್ ಬನ್ನಿಟ್ಟ್ ಅದರೆ ಮುಲುಜ್‌ಡ್. ನಾಯಿ ಲಾಯ್ಪಿಟ್ಟ್ ಆ ಮೀನ್‌ಡೆ ಪಿಡಿಚ್ಚಿಟ್ಟ್ ಮೇಲ್ ಕ್ವಾನ್‌ಟ್ಟ್ ಅದರೊ ಬಯತುರೊ ಮೋದರ ಎಡ್‌ಕ್‌ಡ್. ನಾಯಿ ಪೂಚೆರೊಟ್ಟುಗು ಚೆಲ್ಲ್ಡ್ - ನಂಡೊ ಬೀಲ ನೇರ್ ಉಂಡಲ್ಲೆ, ಈ ಬೀಲತ್ತ್‌ಗ್ ಮೋದರತ್ತೆ ಕೋಕುವ. ಅಪ್ಪ ಅದ್ ಕೀಲ್ ಬೀಲುಲ್ಲೆ. ಮೋದರತ್ತೆ ನಾಯಿಡ್ ಬೀಲತ್ತ್‌ಗ್ ಪೂಚೆ ಕೋಕುಡು.

ಅಜನಮೆ ಪೋಯಿಟ್ಟ್ ಜಂಡುಂ ಧನಿರೊ ಅವುತುಗು ಬಂಡ್. ಓನು ಬೇಜಾರ್‌ಲ್

ಒರು ಮೋತುಲು ದೆಚ್ಚಿಟ್ಟ್ ಇಕ್ಕರ. ನಾಯಿಂ ಪೂಚೆಂ ಓಡಿ ಪೋಯಿಟ್ಟ್ ಅವುಂಡೊ ಮಡಿಕ್ ಬೂನುಟ್ಟು ಮೋದರತ್ತೆ ಅವುಂಡೊ ಮಡಿಕ್ ಇಡ್‌ರ್. ಓನುಗು ಇದ್ ನೋಕಿಟ್ಟ್ ಚಮ್ಮೆ ಸಂದೋಲ ಆವುಡು. ಅಜ್ಜಿರೊಟ್ಟುಗು 'ನೋಕಜ್ಜಿ, ನೀನ್ ಅಂಡ್ ನಾಯಿರೆಂ ಪೂಚೆರೆಂ ಕೋನೈಕ್ ಪರಿಜಿನ್ನೆ. ಆಯೆಂಗ್ ಇಂಡ್ ನಂಜೊಗು ಅದ್ ಎತ್ತರೆ ಬೆಲಿಯೊ ಸಹಾಯ ಆಕಿತ್ತ್' ಚೆಂತ್ ಮೋದರ ತಿರ್ಚಿಟ್ಟ್ ಜಿನ್ನಡೆ ನಿರಿಕ್‌ಡ.

ಜಿನ್ನ ಮಕ್ಕಜಿ ಎಲ್ಲ ಬಂತ್. 'ಎಂದುರಾವೊನು?' ಕೇಕ್‌ಡ್. ಓನು ಚೆಲ್ಡ - ಆ ರಾಜಾವುಡೆ ಕೀಲ್ ಇಡೊನು. ರಾಜಕುಮಾರಿಡೆಂ ಕೋಟೆಡೆಂ ಕ್ವಾನ್‌ಟ್ತ್ ಊಡೆ ಬೈಕೊನು. ಜಿನ್ನಜಿ ಅದೇ ಪೋಲೆ ಆಕ್‌ಡ್. ಆ ರಾಜಾವುಗ್ ಇನ್ನೊ ಅರಮನೆಂ ಪೋಂಡು.

ಓನು ಅಜ್ಜಿರೊಟ್ಟುಗುಂ, ಪೆಂಜಾಯಿಡೊಟ್ಟುಗುಂ ಸಂದೋಲತ್‌ಲ್ ಇಕ್ಕರ.





ಮಾಲಿಗೇಲ್ ಇಕ್ಕುರೊ ಮೋಲು

ಒರು ರಾಯತ್ತಲ್ ಒರು ಉಮ್ಮೊಂ ಮೂನು ಮಕ್ಕೊಂ ಇಕ್ಕುರಾರ್. ಜಂಡ್ ಆನ್ ಒರೇ ಒರು ಪೆನ್ನ. ಅವುಲು ಎಪ್ಪೊಂ ಮಾಲಿಗೇಲೇ ಇಕ್ಕುರೊ. ಬೆಲಿಯೊ ಮೋನು ಅವುತುರೊ ಜಾಲ್ಲ್ ಒರು ಕೊಲ ಕೆಟ್ಟಿಟ್ಟ್ ಆತ್ತರ್, ಸೆಂಟ್, ಸಾಬೂನು ಎಲ್ಲ ಬೆಚ್ಚಿಟ್ಟ್ ಇಕ್ಕರ್. ಕೊಲತ್ತೊ ಮುಟ್ಟ ಒರು ಗೊಂಡ್ಕೆಪ್ಪೂಡೊ ತೈಯಿಂ ನೆಡ್. ಆ ಮರತ್ತಲ್ ನೊರೋಡಿ ಪೂ ಆವುಡು. ಅಪ್ಪ ಉಮ್ಮೊಂಟ್ಟುಗು ಚೆಲ್ವ- ಉಮ್ಮಾ, ಆರಾಯೋಲು ಈ ಕೊಲ್ತಲ್ ಕುಲಿಚ್ಚಿಟ್ಟ್ ಈ ಮರತ್ತೊ ಪೂ ತಲೆಕ್ ಬೆಚ್ಚಾಲಾ ಅವಲೆಮೇ ನಾನ್ ಮಂಜಿಲ ಆವುಡೊ.

ಒರು ನಾಲ್ ಈ ಎಲೋಲುಗು ಮಾಲಿಗೇಡೊ ಕಂಡಿಲ್ ನಿಂಡ್ಟ್ಟ್ ನೋಕುಂಬೊ ಕೊಲಂ, ಗೊಂಡ್ಕೆಪ್ಪೂಂ ಭಾರೀ ಚಂದ ಕಾಂಡ್. ಓಲು ಸೀದಾ ಬನ್ನಟ್ಟ್ ಕುಲಿಚ್ಚಿಟ್ಟ್ ಗೊಂಡ್ಕೆಪ್ಪೂ ಎರ್ಪಟ್ಟ್ ಮೇಲ್ ಪೊಂಡಾಲ್.

ಮೂತೂನು ಬಂಡ. ಬರ್ಂಬೊ ಕೊಲತ್ತೊ ತನ್ನ ಕಲಂಕಾಯಿರ್. ಸಾಬೂನುಲು ಮುಡಿ ಉಂಡು. ಆತ್ತರ್ ಸೆಂಟ್ ಖಾಲಿ ಆಯಿಡ್. ಗೊಂಡ್ಕೆಪ್ಪೂ ಕೊಯಿಂಜಿರ್.

ಓನು ಸೀದಾ ಉಮ್ಮೊಂಟ್ಟುಗು ಪೋಯಿ ಕೇಕ್- 'ಉಮ್ಮಾ ಉಮ್ಮಾ, ಇಂಡ್ ಕೊಲತ್ತಲ್ ಆರ್ ಬನ್ನ್ ಕುಲಿಚ್ಚಿನ್ನಾರ್?'

ಉಮ್ಮ ಚೆಲ್ವಾಲ್- ನಿಂಡೊ ಪೆಂಜಲ್ ಪೋಯಿನ್ನಾಲ್, ಅವಲೇ ಕುಲ್ಚಿಟ್ಟಕ್ಕೊನು.
ಬೇರೆ ಆರುಂ ಬನ್ನೆಟ್ವೆಲ್ಲೆ.

ಓನು ಚೆಲ್ವ- ಉಮ್ಮಾ ನಾ ಚೆನ್ನೊ ಪಲಕ ನಿಕ್ಕು ಗೊಂತಿಕ್ಕೊನು. ನಾನ್
ಅವುಲೆಮೇ ಮಂಜಿಲ ಆವುಡೆ.

ಉಮ್ಮೊಗು ಅಜಬ್ ಆವುಡು. 'ಇದೆಂದುರೊ ಮೋನೆ? ಎವುಡಾಯೆಂಗು ಎಲೊಲೆ
ಮೂತೋನು ಮಂಜಿಲ ಆಯದ ಉಂಡ?' ಕೇಕ್ರಾಲ್.

ಉಮ್ಮ ಎತ್ತರೆ ನಮೂನೆಲ್ ಚೆನ್ನೆಂಗುಂ ಓನ್ ಕೇಕ್ರಲ್ಲೆ. ಉಮ್ಮ ಸೋತುಟ್ಟು
ಮಂಜಿಲ್ವಾಗ್ ತಯಾರ್ ಆಕ್ರಾಲ್.

ಒರು ನಾಲ್ ಈ ಪೆಂಜಲ್ ತೇಜಿ ಚರಕುಂಬೊ ಒರು ಪೂಚಿ ಬಂಡ್.

ಪೂಚಿ ಪಾಡ್- ಆಜಿಲೆ ಪೆಂಜಲೆ ಕೆಟ್ಟಾದೆ, ತೇಜಿ ಚರಕಾದೆ..

ಓಲು 'ಪೂಚೇ ಪೂಚೇ, ಈ ಬಟಜಿಲ್ ಇನ್ನೊ ತೇಜಿ ಎಲ್ಲ ನಿಕ್ಕೆ ತಂಡ. ನೀ
ಎಂದುರೊ ಚೆನ್ನೊ ಚೆಲ್ವ' ಚೆಂತ್ ಕೇಕ್ರಾಲ್.

ಅಪ್ಪ ಪೂಚಿ 'ನಿಂಡೊ ಆಜಿಲೆ ನಿಂಡೆ ಮಂಜಿಲ ಆವುಡೊವುಲ' ಚೆಲ್ವ್.

ಓಲು ಉಮ್ಮರೊಟ್ಟುಗು ಬನ್ನೆ ಕೇಕ್ರಾಲ್. ಉಮ್ಮ 'ಆ ಪೂಚಿಗ್ ಪಿರಾಂದ್'
ಚೆನ್ನೆಟ್ವೆ ಓಲೆ ಸಮಾಧಾನ ಆಕ್ರಾಲ್.

ಪಿತ್ಯಾಂಡ್ ಒರು ಬೇಜ್‌ರವುನು ಬಂಡ. ಓಲು ಅವುನುಗು ಅರಿ ಕೊಡ್‌ಕ್ರಾಲ್.
ಅಪ್ಪ ಅವುನು ಚೆಲ್ವ- 'ಆಜಿಲೆ ಪೆಂಜಲೆ ಕೆಟ್ಟಾದೆ.. ಅರಿ ಇಡಾದೆ'.

ಓಲುಗು ಅರ್ಸ ಬಂಡ್. ಬೇಜ್‌ರವುಂಡೊಟ್ಟುಗು ಎಂದ್‌ರೋಂಟ್ ಕೇಕ್ರಾಲ್.
ಅವುನು ಚೆಲ್ವ- ನಿಂಡೊ ಆಜಿಲೆ ನಿಂಡೊ ಮಂಜಿಲ ಆವುಡವುಲ.

ಓಲು ಸೀದಾ ಕೊಲ್ತರವುಡೆ ಪೋಯಿಟ್ಟ್ವೆ ಮರ ಪತ್ತಿ ದೈಕ್ರಾಲ್. ಒರು ಕೆಲ್ಚಿ
ಬನ್ನೆಟ್ವೆ ಆ ಮರತ್ತರಡಿಲ್ ದೈಕ್ರಾಲ್. ಓಲು ಅವುಲೆ ನೋಕಾಂಟೆ ಕೀಲ್
ತುಪ್ಪುರಾಲ್. ಕೆಲ್ಚಿ 'ಮೋಡ ಇಲ್ಲೆ, ಮಲೆ ಇಲ್ಲೆ, ಇದ್ ಎವುರೊ ತನ್ನಿ' ಚೆಂತ್
ಮೇಲ್ ನೋಕುರಾಲ್. ಮರತ್ತರೊ ಕೊಡೀಲ್ ಓಲೆ ಕಾಂಡ್.

ಊಡೆ ಅವುತುಲು ಮಂಜಿಲ್ವಾಗ್ ಎಲ್ಲ ತಯಾರಾಯಿಡ್. ತೇಡುಂಬೊ

ಪುದೆಪೆನ್ನ ಇಲ್ಲೆ. ಎಲ್ಲಾರುಂ ತೇಡ್‌ರಾರ್. ಓಲು ಎವುಡೆಂ ಕಿಟ್ವೆಲ್ಲೆ. ಅಪ್ಪ ಕೆಲ್ಲಿ
ಬನ್ನೆಟ್ವೆ ಅವುಲು ಮರತ್ತರೊ ಕೊಡಿ ಪತ್ತಿಟ್ವೆ ದೆಚ್ಚದ್ ಚೆಲ್ಲಾರಾಲ್.

ಅಜಲೆ ಓಲೆ ಕುಟಿಯೊಂಬರೋಗು ಪೋಂಡ. ಅವುನು ಬಿಲಿಕುಂಬೊ ಓಲ್
ಬಂಡಿಲ್ಲೆ. ಅವುನುಂ ಮರ ಪತ್ತರ. ಅವುನು ಗೆಲ್ಲಗೆ ಪೋಂಬೊ ಓಲು ಕೊಡಿಕ್
ಪೋಂಡಾಲ್. ಓನು ಕೊಡಿಕ್ ಪೋಂಬೊ ಅವುಲು ಎಲೆಕ್ ಪೋಂಡಾಲ್. ಇಂಜಿನೆಮೆ
ಆಯಿಟ್ವೆ ಜಂಡಾಲುಂ ಕೊಲತ್ತರ್ ಬೂಲುಡಾರ್. ಬೂನುಟ್ಟು ಎಡಂಜೆಂ ಮೊರಂಟೆಂ
ಆವುಡಾರ್.

ಅತ್ತರೆ ನ್ಯಾರತ್ತ ಒರ್ದೆ ಬನ್ನೆಟ್ವೆ ಕೊಲತ್ತಲ್ ಗಾಲ ಇಡ್‌ರ. ಅಪ್ಪ ಓಲು
ಪಾಡ್‌ರಾಲ್-

ಅವುಂಡೆ ಪಿಡ್ಚೊ ಗಾಲತ್ತ ಎಂಡೆ ಪಿಡಿಕ್ಕಾದೆ,

ಎಂಡೆ ಪಿಡಿಚ್ಚೊ ಗಾಲತ್ತ ಅವುಂಡೆ ಪಿಡಿಕ್ಕಾದೆ..

ಓನು ಮೀನ್ ಕ್ವಾನ್‌ಟ್ವೆ ಬಿಸೆಲಿಗ್ ಇಡ್‌ರ. ಅಪ್ಪೊಂ ಓಲು

ಅವುಂಡೆ ಇಚ್ಚೊ ಬಿಸೆಲಿಲ್ ಎಂಡೆ ಇಡಾದೆ

ಎಂಡೆ ಇಚ್ಚೊ ಬಿಸೆಲಿಲ್ ಅವುಂಡೆ ಇಡಾದೆ

-ಚೆಂತ್ ಪಾಡ್‌ರಾಲ್.

ಓನು ಕರಿ ಆಕಿಟ್ವೆ ಉನ್ನೊಗು ದೈಕ್‌ರ. ಅಪ್ಪ ಓಲು ಪಾಡೆಂ ಪಾಡ್‌ರಾಲ್

'ಅವುಂಡೆ ಕೊಟಿಯೊ ಬಾಯಿಲ್ ಎಂಡೆ ಕೂಟಾದೆ

ಎಂಡೆ ಕೊಟಿಯೊ ಬಾಯಿಲ್ ಅವುಂಡೆ ಕೂಟಾದೆ..'

ಓನು ಮೀನ್ ತಿಂಡ್‌ಟ್ವೆ ಮುಲ್ಲು ಎರಿಡ.

ಅಪ್ಪಂ ಓಲು

'ಎಂಡೆ ಎರಿಜೊ ಪಕ್ಕತ್ತಲ್ ಅವುಂಡೆ ಎರಿಯಾದೆ

ಅವುಂಡೆ ಎರಿಜೊ ಪಕ್ಕತ್ತಲ್ ಎಂಡೆ ಎರಿಯಾದೆ

ಚೆಂತ್ ಪಾಡ್‌ರಾಲ್.

ಓನು ಮುಲ್ಲು ಎರಿಜಿಟ್ಸ್ ಪೋಂಡ.

ಅದೇ ವಹತ್‌ಗ್ ಆದಂ ಬಾಪ್ಪಾ ಸಫರ್ ಪರ್ತಾಯಿಟ್ಸ್‌ಕ್ಯೆಡ್. ಹವ್ವಾ ಉಮ್ಮ
'ನಾನುಂ ಬಂಡೆ' ಚೆಲ್ಡ್. ಅಪ್ಪ ಆದಂ ಬಾಪ್ಪ 'ನೀನ್ ಕಂಡದ್ ಕಂಡ್ ಮರಕ್ಕಾಲೆ,
ಕೇಟ್ಟದ್ ಕೇಟ್ ಮರಕ್ಕಾಲೆ. ನೀನ್ ಬಂಡೊ ಬೇಂಡ' ಚೆಲ್ಡಾರ್.

ಈಮ ಕೇಕ್‌ಲ್ಲೆ. 'ನಾನ್ ಕಂಡದ್ ಕಂಡ್ ಮರಕ್ಕಾಡೆ, ಕೇಟ್ಟದ್ ಕೇಟ್ ಮರಕ್ಕಾಡೆ'
ಚೆನ್ನೆಟ್ಸ್ ಪರ್ತಾವುಡು.

ಇಂಜಿ ಜಂಡಾಲುಂ ಪೋಯೊಂಟಿಕ್ಕುಂಬೊ ಊಡೆ ಎಡಂಜಿರೊ ಮುಲ್ಲು ಬುಲ್ಲು
ಇಡ್‌ರದ್ ಕೇಕ್‌ಡ್. ಅಪ್ಪ ಹವ್ವಾ ಉಮ್ಮ 'ಅದೆಂದ್‌ರೊ ನೋಕುವ' ಚೆಲ್ಡ್. 'ನಾನ್
ಚೆನ್ನೆರಲ್ಲೆ, ನೀನ್ ಕಂಡದ್ ಕಂಡ್ ಮರಕ್ಕಾಲ್ಲೆ, ಕೇಟ್ಟದ್ ಕೇಟ್ ಮರಕ್ಕಾಲ್ಲೆ. ಇನ್ನೆ
ಪೋಯಿಲ್ಲೆಂಗ್ ಆವುಡಾ' ಚೆಂತ್ ಆದಂ ಬಾಪ್ಪಾ ಕೀಲ್ ಬಂಡ್.

ತಂಡೊ ಕೈಲಿನ್ನೊ ಸುರುಲಿ ಬೆತ್ತತ್ತಲ್ ಎಡಂಜಿರೊ ಮುಲ್ಲುಗು ಮೂನು ಬಟ್ಟ
ಅಡಿಕ್‌ಡ್. ಅವುಲು ಪೊವುನಾರು ವರ್ಷದ ಚಿಂದತ್ತೊ ಪೆನ್ನಾಯಿಟ್ಸ್ ಎನಿಕ್‌ಡಾಲ್.
ಅವುಡತ್ತೆ ಅವುಲು ಬನ್ನೆಟ್ಸ್ ಉಮ್ಮಡ ಮುಟ್ಟಿ ಪೋಯಿಟ್ಸ್ ಅರಗ್ಗಿ ಪಿಡಿಕ್‌ರಾಲ್.

ಅದಲ್ ಪಿನ್ನೆ ಎಲ್ಲಾರುಂ ಸಂದೋಲುಲು ಇಕ್ಕಾರಾರ್.





ಮುಡಿಕೊರು ಮತ್ತು

ಒರು ರಾಯತ್ತಲ್ ಏಲ್ ಆಜಲೆಮಾರುಂ ಒರು ಪೆಜಲುಂ ಇಕ್ಕಾರಾರ್. ಆರಾಲ್‌ಗ್ ಮಂಜಲಿ ಆಯಿಟ್ಟಿಕ್ಕಡ್. ಚೆರಿಯವುನುಗು ಮಂಜಲಿ ಆಯಿಟ್ಟಿಲ್ಲೆ.

ಏಲ್ ಆಜಲೆಮಾರುಂ ಪೆಜಲ್‌ಗ್ ಒರೊರು ಮುಡಿಕ್ ಒರೊರು ಮತ್ತು ಕೋಕ್‌ಡಾರ್. ಒರು ಮತ್ತು ಕೊರೋಡಿ ಆವುಡು. ಇಂಜ ಪೆಂಜಾಯಿಮಾರ್‌ಗ್ ಪೆಂಜಲೆ ಚಂದ ನೋಕಿಯೊಲೊಗು ಚೆನ್ನಟ್ಟ್ ಏಲ್ ಕಡಲ್‌ಡೊ ಅಪರ್ತ್ತಗ್ ಮತ್ತು ಕೊಂಬರೊಗು ಪೊಂಡಾರ್.

ಅಂಜ ಅಪರ ಪೋಯಿಟ್ಟಾಂಬೊ ಮಚೆಂಚಿಮಾರ್ ಓಲೊಟ್ಟುಗು ನಿಂಡೊ ಪೇನ್ ನೋಕುಡ ಚೆಂತ್ ದೈಪಾಟಿಟ್ಟ್ ಓಲೊ ತಲೆರೊ ಮುತ್ತೆಲ್ಲ ಎಡ್‌ಟ್ಟ್ ಈಯ (ಸೀಸ) ಬೆಚ್ಚಾಕಿಟ್ಟ್ ಓಲೊ ತಲೆಕ್ಕೆ ಬೀತ್‌ರಾರ್. ಓಲು ಪಟ ಪಟ ಪೆಡಚ್ಚಿಟ್ಟ್ ಒರು ಕಾಡ್‌ಗ್ ಓಡಿ ಪೋಯಿ ಬೂಲುರಾಲ್.

ಓಲು ಬೂನಜೆ ಒರು ಪಿಲಿ ಇಕ್ಕಡ್. ಅದ್‌ಕ್ ಓಲೆ ನೋಕಿಟ್ಟ್ ಬಯರ್ ಕತ್ತರ್. ಮರಂದ್ ಕ್ವಾನ್‌ಟ್ಟ್ ಓಲೊ ತಲೆಕ್ ಬುಡುರು. ಓಲು ಕಣ್ಣ್ ಬುಡ್‌ರಾಲ್. ಪಿಲಿರೊಟ್ಟುಗು ತಂಡೊ ಬಿಸಯ ಎಲ್ಲ ಚೆಂತ್ ಬುಲ್ಲುಡುರಾಲ್. ಪಿಲಿ ಓಲೆ ಚಂದತ್ತಲ್ ನೋಕಿಯೊಂಟಿಕ್ಕಡ್. ಓಲುಂ ಪಿಲಿಡೊಟ್ಟುಗು ಸಂದೊಲತ್ತಿಲೇ ಇಕ್ಕತ್ತಲ್.

ಊಡೆ ಏಲ್ ಆಜಲೆಮಾರ್ ಏಲ್ ಕಡಲ್‌ಡಪ್ಪರತ್ತೊ ಮುತ್ತು ಪಿಚೊಂಟು ಬಂಡಾರ್. ಬನ್‌ಟ್ ನೋಕುಂಬೊ ಪೆಂಜಲೇ ಇಲ್ಲೆ. ಮಚಿಂಚಿಮಾರ್ ಆರಾಲುಂ ಚೆಲ್ದಾರ್- 'ನಿಜ ಪೋಯೊಲ್ ಪಿನ್ನೆ ನಿಜಲೊ ಪೆಂಜಲ್ ಚತ್ತಾಲ್. ನಜ ಅವುಲೆ ಪೂತಿಯ'.

ಆರಾಲುಂ ಪೆಂಜಯಿಮಾರೊ ಪಲಕತ್ತೆ ನಂಬುಡಾರ್. ಚೆರಿಯೊವುನುಗು ಮಾತ್ರ ಇದಾರೆ ಬಿಸಯ್ಲೊಗು ಆವುಲ್ಲೆ. ಆವುಂಡೊ ಮನಸ್ಸಲ್ ಪೆಂಜಲ್ ಎವುಡೆಮಾ ಉಲ್ಲಾಲ್ ಚೆಂತೇ ಆವುಡು. ಪೆಂಜಲ್ ಚತ್ತಾಲಲ್ಲೆ ಚೆಂತ್ ಎಲ್ಲಾರುಂ ಬೇಜಾರ್‌ಲೇ ಇಕ್ಕಾರಾರ್.

ಇಂಜನೆಮೇ ಚಮ್ಮೆ ಸಮಯ ಪೋಂಡು. ಊಡೆ ಪಿಲಿಡೊ ಮುಟ್ಟ ಬಲ್ಲೊಂಟಿನ್ನೊ ಓಲುಗು ಒರು ನಾಲ್ ಆಜಲೆಮಾರೊ ಜೋರು ನೆನಪಾವುಡು. ಅಜಲ್ಲೆಲ್ಲ ನೋಕೊನೂಂಟು ಆಸೆ ಆವುಡು. ಪಿಲಿರಾಜರೊಟ್ಟುಗು ತಂಡೊ ಆಸೆರೆ ಚೆಲ್ಲಾರಾಲ್.

ಪಿಲಿ ಓಲುಗು ಬಂಗಾರ್, ಪಟ್ಪರೊ ತುನಿ ಎಲ್ಲ ಕ್ವಾನ್ ಕೊಡುಕುಡು. ಒರು ನಾಲ್ ಜಾವುಗು ಓಲೆ ಅವುತುಗು ಕುಟಿಯೊಂ ಪೋಂಡು. ಓಲು ಸುರೂಕ್ ಬೆಲಿಯೊ ಕಾಕಡೊ ಅವುತುಗು ಬಂಡಾಲ್.

'ಎಲ್ಲಾತುಗುಂ ಬೆಲಿಯೊ ಕಾಕ
ಪಿಲಿ ಮೇಲ್ ದೆಚ್ಚೊಂ ಬನ್ನೆ
ಪೂಪಟ್ಪ ಉತೊಂ ಬನ್ನೆ
ಒರೈತ್ತೈಕ್ ಬಾಯಿಲ್ ತೊರ'
ಚೆಂತ್ ಪಾಡ್‌ರಾಲ್.

ಬೆಲಿಯೊ ಕಾಕ ಬಾಯಿಲ್ ತೊರಕೊ ಪೋಂಡ. ಓಂಡೊ ಪೆಜಾಯಿಗ್ ಇದ್ ಓಲೇ ಬನ್ನುರೊಂಟು ಗೊಂತಾವುಡು. ಓಲು ಓನ್ ಬಾಯಿಲ್ ಎರ್ತೆಂಗ್ ಎಲ್ಲ ಬಿಸಯ ಗೊಂತಾವುಡು ಚೆಂತ್ 'ಬಾಯಿಲ್ ಎಡ್ಕಂಡ. ಆದ್ ನಿಜಲೊ ಎಲೊಲೊ ಸೈಂತಾನ್ ಬನ್ನರೊ' ಚೆಂತ್ ಬಾಯಿಲ್ ಎಡ್ಕೊಗೇ ಬುಡುಲ್ಲೆ.

ಓಲು ಜಂಡಾಮತ್ತೊ ಕಾಕಡೊ ಅವುತುಗ್ ಪೋಯಿಟ್ಪ್ಪ ಬಾಯಿಲ್ ಜಪ್ಪಡಾಲ್.

'ನಂಡೊ ಪಿಸ್ತೊ ಕಾಕ
ಪಿಲಿ ಮೇಲ್ ದೆಚ್ಚೊಂ ಬನ್ನೆ
ಪೂ ಪಟ್ತ್ಯ ಉರ್ತೊಂಬನ್ನೆ
ಒರುಕತ್ತೆಕ್ ಬಾಯಿಲ್ ತೊರ'

ಚೆಂತ್ ಪಾಡ್‌ರಾಲ್. ಅವುಂಡೊ ಪೆಂಜಯಿಂ ಸೈಂತಾನ್ ಬನ್ನೊ ಚೆನ್ನೆಟ್ತ್ಯ
ಬಾಯಿಲ್ ಎಡುಕೊಗು ಬುಡುಲ್ಲೆ.

ಇಂಜನೆ ಆರು ಆಜಲೆಮಾರೊ ಅವುತುಗು ಪೊಂಡಾಲ್. ಆರುಂ ಬಾಯಿಲ್
ಎಡ್‌ಕ್‌ಲ್ಲೆ.

ಲಾಸ್ತ್‌ಗ್ ಓಲು ಚೆರಿಯೊ ಮೂತೋನುಡವ್ಡೆಗ್ ಪೋಯಿಟ್ತ್ಯ ಬಾಯಿಲ್
ಜಪ್ಪುಡಾಲ್.

'ಎಲ್ಲಾತುಗುಂ ಚೆರಿಯೊ ಕಾಕ
ಪಿಲಿ ಮೇಲ್ ದೆಚ್ಚೊಂ ಬನ್ನೆ
ಪೂ ಪಟ್ತ್ಯ ಉರ್ತೊಂ ಬನ್ನೆ
ಒರ್ಕತ್ತ್‌ಗ್ ಬಾಯಿಲ್ ತೊರ' ಚೆಲ್ವಾಲ್.

ಚೆರಿಯೊ ಮೂತೋನುಗು ಎಲೇಲೊ ದನಿ ಗೊಂತಾವುಡು. ಬಾಯಿಲ್
ತೊರನ್ನೆಟ್ತ್ಯ ಎಲೋಲೆ ಅರಗ್ಗಿ ಪಿರ್ಚಿಟ್ತ್ಯ ಉಲ್ಲುಗು ಕುಟಿಯೋಂಟು ಪೊಂಡ.

ಓಲು ಮಚಿಂಚಿಮಾರ್ ಈಯ ಕುರ್ಕಿಟ್ತ್ಯ ಬೀತಿಯೊ ಬಿಸಯ ಎಲ್ಲ ಚೆಂತ್
ಬುಲ್ಲು ಇಡ್‌ರಾಲ್. ಪಿಟಿಯಾಂಡ್ ಸುಬೈಕ್ ಚೆರಿಯೊ ಎಲೋನು ಎಲ್ಲ
ಮೂತಜಮಾರೆ ಬಿಲ್ಚಿಟ್ತ್ಯ ಕೇಕ್‌ರ. 'ನಿಂಜೊಗಲ್ಲ ನಿಂಜಾಲೊ ಪೆಂಜಲೆ ನೋಕೊಗು
ಮನಸುಂಡಾ?'


ಎಲ್ಲಾರುಂ ಒಕ್ಕು ಚೆಲ್ವಾರ್.

ಅಪ್ಪ ಓನು ನಡನ್ನ ಬಿಸಯ ಎಲ್ಲ ಚೆಲ್ವ. 'ನಂಡೊ ಪೆಂಜಾಲೆ ನಿಂಜೊಗು
ಕಾಟೊನೂಂಟ್ ಐತೆಂಗ್ ನಿಂಜಾಲೊ ಪೆಂಜಯಿಮಾರೆ ಕೊತ್ತಿ ಕೊಲ್ಲೊನು. ಅಂಜನೆ

ಐತಂಗ್ ಮಾತ್ರ ನಾನ್ ನಂಡೊ ಪೆಂಜಲೆ ಕಾಟುರೊ' ಚೆಲ್ಲ.

ಇಂಜಿಗು ಪೆಂಜಯಿಮಾರ್ ಆಕಿಯೊ ಸೊರ ಕೇಟ್ತ್ಯ್ ಅರ್ಸ ಬಂಡ್.
ಆರಾಲು ಸೀದಾ ಪೋಯಿಟ್ತ್ ಪೆಂಜಾಯಿಮಾರೆ ಕೊತ್ತಿ ಕೊಲ್ಲುರಾರ್. ಓಸು ಎಲೋಲೆ
ಕುಟಿಯೊಂಬನ್ನ್ ಕಾಟ್‌ರ. ಎಲ್ಲಾರುಗುಂ ಭಾರಿ ಸಂದೋಲ ಆವುಡು. ಎಲ್ಲಾರುಂ ಒಟ್ಟು
ಚೆಂದತ್ತಲ್ ಇಕ್ಕರಾರ್.





ಕೊಕ್ಕರೆಡೊ ಕಥೆ

ಒರೊ ರಾಯತ್ತ್‌ಲ್ ಒರು ಉಮ್ಮೊಗು ಜಂಡ್ ಆನ್ ಮಕ್ಕೊಂ ಒರು ಪೆನ್ನಂ ಇಕ್ಕ್‌ಡಾರ್. ಈ ಆನ್ ಮಕ್ಕ ಜಂಡಾಲುಂ ಕಂಡ ಅಡತೊಗು ಪೋಂಡೊ. ಪೆಂಜಲ್ ಉಚ್ಚೆ ಆವುಂಚೊ ಅಂಕ್ ಚೋರು ಕೊಂಪೋಯಿಂಟ್ ಇಕ್ಕ್‌ರಾಲ್.

ಒರು ನಾಲ್ ಓಲು ಚೋರು ಕೊಂಪೋಯಿಂಚೊ ಒರು ಮರತ್ತ್‌ಲ್ ಒರು ಕೊಕ್ಕರೆ ದೆಚ್ಚಿಟ್ಟ್ ಮಾಜಿ ತಿಂಡೊಂಟಿಕ್ಕ್‌ಡ್. ಓಲುಗು ಮಾಜಿ ನೋಕಿಟ್ಟ್ ಆಸೆ ಆವುಡು. 'ಕೊಕ್ಕರೇ ಕೊಕ್ಕರೇ, ನಕ್ಕ ಜಂಡ್ ಮಾಜಿ ತಂಡೆ' ಚಿಂತ್ ಕೇಕ್‌ರಾಲ್. ಕೊಕ್ಕರೆ ಕೇಕ್‌ಡ್- ನಾನ್ ಮಾಜಿ ತನ್ನೆಂಗ್ ನೀನ್ ನಂಡೆ ಎಂದುರೋಂಟು ನಿರಿಕ್ಕ್‌ಡೆ?'

ಆಜಿಲೇಂಟ್ ನಿರಿಕ್ಕ್‌ಡೆ - ಚೆಲ್ದಾಲ್. 'ಅದಾವಾಲೆ.. ಪಿನ್ನೆ ಎಂದುರೋಂಟು ನಿರಿಕ್ಕ್‌ರೆ?' ಚಿಂತ್ ಕೊಕ್ಕರೆ ಕೇಕ್‌ರ್.

'ಅಬ್ಬಾಂಟ್ ನಿರಿಕ್ಕ್‌ರೆ' ಚೆಲ್ದಾಲ್. 'ಅದುಂ ಆವಾಲೆ' ಚೆಲ್ದ್ ಕೊಕ್ಕರೆ.

'ನೀನ್ ನಂಡೆ ಮಾಪುಲೇಂಟ್ ನಿರಿಕೊನು, ಅಂಜನೆ ಆಯಿಂಗ್ ಮಾತ್ರ ನಾನ್ ನಿಕ್ಕ್ ಮಾಜಿ ತಂಡೊ' ಚೆಲ್ದ್ ಕೊಕ್ಕರೆ.

ಓಲು ಮಾಜಿಡೊ ಆಸೆಲ್ ಆವು ಚೆಲ್ದಾಲ್. ಕೊಕ್ಕರೆ ಮಾಜಿ ಕೊಡುಕ್ಕುಡು.

ಓಲು ಮಾಜಿಲ್ಲ ತಿನ್ನಾರಾಲ್. 'ನಾಲೆ ಇದೇ ತೆರುಲು ಬಾ' ಚೆಂತ್ ಕೊಕ್ಕರೆ ಓಲೆ ಕರ್ತಾರ್.

ಪಿತ್ತಿಯಾಂಡ್ ಓಲು ಬೇರೆ ತೆರುಲು ಚೋರು ಕೊಂಪೋಂಡಾಲ್. ಅಪ್ಪ ಕೊಕ್ಕರೆ ಓಲು ಪೋಂಡೊ ತೆರುಲು ಬನ್ನಟ್ವ್ ಅಡ್ಡ ನಿಕ್ಕಡ್. ಓಲು ಬೇರೆ ತೆರುಲು ಪೋಯದ್ ಕಂಡ್‌ಟ್ವ್ ಅದ್‌ಕ್ ಅರ್ಸ ಬಂಡ್. ಓಲೆ ಪರಂಕಿಟ್ವ್, ಕರ್ಚಿಟ್ವ್ ಚಗಲೆ ಪಗಲೆ ಆಕಿಟ್ಟೆಡ್, ಓಲು ಬುಲ್ಪು ಇಟ್ಟೊಂಟು ಅವುತುಗು ಬಂಡಾಲ್.

ಉಮ್ಮ ಕೇಕ್‌ಡ್- ಎಂದ್‌ರೊ ಮೋಲೆ? ನಿಕ್ಕ್ ಆರ್ ಇಂಜನೆ ಆಕಿಯೊ?

'ನಂಡೊ ಚೆರಿಯೊ ಕಾಕೊಗು ಚೋರ್ ಮೈ ಆಯಾಲೇಂಟ್ ಇಂಜನೆ ಆಕಿಯ' ಚೆಂತ್ ಓಲು ಕಲವು ಚೆಲ್ವಾಲ್.

ಉಮ್ಮೊಗು ಅರ್ಸ ಬಂಡ. ಜಂಡ್ ಮಕ್ಕೊಂ ಸೊರ ತೀರ್ತ್‌ಟ್ವ್ ಬಂಡಾರ್. ಉಮ್ಮ ಬೆಲಿಯೊ ಮೋನುಗು ಕುಲಿಕೊಗು ನಲ್ಲೊ ತನ್ನ ಕೊಡ್‌ಕ್‌ಡಾಲ್. ಚೆರಿಯೋನುಗು ಅಮಲ್ಯೊ ತನ್ನ ಕೊಡ್‌ಕ್‌ಡಾಲ್. ಕುಲ್ಚಿ ಬನ್ನೊದೆ ಬೆಲಿಯೋನುಗು ನಲ್ಲೊ ಚೋರ್ ಕರಿ ಕೊಡ್‌ಕ್‌ಡಾಲ್. ಚೆರಿಯೋನುಗು ಅಮಲ್ಯೊ ಚೋರು- ಕರಿ ಕೊಡ್‌ಕ್‌ಡಾಲ್.

ಓನು ಈ ಚೋರು ಉಂಡುಟ್ಟು ಅವುಡೆಗೇ ಕೊಟ್ಟಾಯಿ ಅವುಡ ಓಂಡೆ ಅವುತರೊ ಪೆರಾವುಲು ಪೂರ್ತಾರಾರ್.

ಕೊರಿಯ ನಾಲೆ ಅಂಜಿ ಒರು ಚಂದತ್ತೊ ಚೊಂಬಾಪೂಡೊ ಮರ ಅವುಡು. ಅದ್‌ಲ್ ನೊರೊಡಿ ಪೂ ಅವುಡು.

ಬೆಲಿಯೊ ಮೋಂಡೊ ಪೆಜಾಯಿ ತಲೆಕ್ಕ್ ಬೆಚ್ಚಿಂಗ್ ಪೂ ಘಮ ಘಮ ಅವುಡು. ಆಯೆಂಗಾ ಎಲೇಲೊ ತಲೆಕ್ಕ್ ಬೆಚ್ಚಿಂಗ್ ಮಸಿ ಆಯಿಟ್ವ್ ಬೂಲುಡು. ಎಲೇಲೊ ತಲೆಡೆ ಎರ್ತ್‌ಟ್ವ್ ಮಚಿಂಚಿರೊ ತಲೆಕ್ ಬೆಚ್ಚಿಂಗುಂ ಅದ್ ಘಮ ಘಮ ಅವುಡು.

ಅಪ್ಪ ಓಲುಗು ಇದ್ ತಂಡೊ ಚೆರಿಯೊ ಕಾಕರೊಮೇ ಪೂ ಚೆಂತ್ ಗೊಂತಾವುಡು. ಓಲು ಒರು ಭಟ್ಟರ ಮುಟ್ಟು ಪೋಯಿಟ್ವ್ 'ನಿಕ್ಕ್ ನಾನ್ ಒರು ಚೀಲೆ ಕಾಸ್ ತಂಡ. ನಾನ್ ಬಯರ್ ನೊಂಬಾಲಾಂಟ್ ವರಬಡೆ. ನೀನ್ ಚೊಂಬಾಪೂಡೊ ಮರ ಕೊತ್ತಿಟ್ವ್ ಪೊಕ್ಕುಲುಗು ತನ್ನಿ ಬೀತೊನೂಂಟು ಚೆಲ್ಲೊನು' ಚೆಂತ್ ಅವುಲು ಅವುತುಗು ಬಂಡಾಲ್. ಬಯರ್ ನೊಂಬಾಲಾಂಟ್ ವರಜ್‌ಡಾಲ್.

ಭಟ್ಟಡೆ ಬಿಲ್ವಿ ಕೆಕುಂಬೊ ಅವನು ಚೊಂಬಾಪೂಡೊ ಮರ ಕೊತ್ತಿಟ್ಟ್ವ ತನ್ನ ಬೀತೊಗು
ಚೆಲ್ವ. ಮೂತೊನು ಮರ ಕೊತ್ತೊಗು ಬಂಡ. ಅಪ್ಪ ಮರ ದೂರ ದೂರ ಪೋಂಡು.

'ಆರಾದ್ ಆರಾದ್ ಎಂಡೆ ಕನ್ನಾಯೊ ಕಾಕ

ಆರಿಲುಂ ಒರಿಕ್ಕೂಲ ಪೂ ಚೊರಿಕ್ಕುಂ

ಕೊರುಂಗುಡೇ ಚೇಲ್ ಚೆಯ್ವಾಲ್ ಸೂಲೆ ಪೆಂಜಾಲ್

ಕೈಯಾರ ಕೊಲ್ಲಿಚ್ಚಾಲ್ ಸೂಲೆ ಪೆಂಜಾಲ್'


ಚೆಂತ್ ಈ ಮರ ನಡುಕು ಪೋಂಡು.

ಓನು ಎಜನೆಂಗುಂ ಕೊತ್ತಿಟ್ಟ್ವ ಓಲೊ ಬಯತ್‌ಗ್ ತನ್ನಿ ಬೀತಿಯೊದೆ ಬಯರ್
ನೊಂಬಲ ನಿಕ್ಕ್‌ಡ್.

ಆ ಮರತ್ತರೊ ಚಂದ್ ಕಂಡ್‌ಟ್ಟ್ವ ಮೂತೊಂಡೊ ಪೆಂಜಯಿ ಒರು ಕಂಡ
ಕಟಿತ್ತೊ ಅಡಿಕ್ ಎರಿಂಜಿಟ್ಟ್ವ ಇಕ್ಕ್‌ರಾಲ್. ಒರು ನಾಲ್ ಉಮ್ಮ ಕಾಟ ಅಡಿಚ್ಚೊಂಟು
ಬರುಂಬೊ ಈ ಮರತ್ತೊ ಪೂಲು ಒರು ಪೊವ್‌ನಾರ್ ವರ್ಸತ್ತೊ ಬಾಲಕ್ಕಾರ್
ಆಯಿಟ್ಟ್ವ ಬಾಯಿಲ್ವೊ ಮೂಲೆಲ್ ನಿಕ್ಕ್‌ರ. ಓನು ಉಮ್ಮರೊಟ್ಟುಗು ಎಲ್ಲ ಬಿಸಯ
ಚೆಂತ್ 'ನಂಡೊ ಪೆಂಜಲೆ ಕೊತ್ತಿ ಕೊನ್ನೆಂಗ್ ಮಾತ್ರ ನಾನ್ ಅವುತುರೊ ಉಲ್ಲುಲು
ಬಂಡೇಂಟ್' ಚೆಲ್ವ.

ಅದಿಲ್ ಪಿನ್ನೆ ಓಲೆ ಕೊತ್ತಿ ಕೊನ್ನುಟ್ಟು ಕೋಟೆರೊ ಬಾಯಿಲ್‌ಗ್ ತೋರಣ
ಕೆಟ್ಟಿ ಬುಡ್‌ರಾರ್. ಇಂಜ ಎಲ್ಲ ಸಂದೋಲುಲು ಇಕ್ಕ್‌ರಾರ್.





ಬಂಬ ಕುಂಜಿ ಮುರಾನಾಜಿ

ಒರಾಯತ್ತಲ್ ಒರು ಬೆಲಿಯೊ ರಾಜಾವು ಇನ್ನ. ಅವನುಗೊರು ಆನೆ ಇಂತ್. ಆ ರಾಜಾವುಡೊ ಆನೆ ಎಟ್ಟಾಮಲೆತ್ತೊ ಕಾಡ್‌ಗ್ ಓಡಿ ಪೋಯಿಟ್ಟಿಕ್ಕರ್. ರಾಜಾವು ತಂಡೊ ಆನೆ ಪಿಡಿಚ್ಚಿ ಕೊಡುಕುಡಂಜ ಆರ್ ಉಲ್ಲಾರ್ ಚೆಂತ್ ಎಲ್ಲಾ ಮೋತುಲುಂ ತೇಡಿಯೊಂಟಿಕ್ಕಡ.

ಆ ರಾಜಾವುಡೊ ರಾಜ್ಯತ್ತೊ ಎತ್ತರೆಮಾ ದೂರತ್ತಲ್ ಚೊಂಬೈ ಚೆಲ್ಲೊ ಒರು ರಾಯ ಇಕ್ಕಡ್. ಅವುಡೆ ಕುಂಜಿ ಮುರಾನಾಜಿಂ ಅವುಂಡೊ ಅಜ್ಜಿಂ ಇಕ್ಕರಾರ್. ಕುಂಜಿ ಮುರಾನಾಜಿಡೊ ಅಜ್ಜ, ಅಬ್ಬ ಎಲ್ಲಾರುಂ ಆನೆ ಪಿಡಿಕುಡೊ ಸೊರತ್ತಲ್ ಭಾರೀ ಪೇರ್ ಪೋಯಜ. ಈ ಕೂಟತ್ತಲ್ ಕುಂಜಿ ಮುರಾನಾಜಿ ಇಪ್ಪೊಂ ಉಲ್ಲ ಚೆಂತ್ ರಾಜಾವುಗು ಬಿಸಯ ಕಿಟ್ಪರ್. ರಾಜಾವು ಕುಂಜಿ ಮುರಾನಾಜಿರೆ ಬಿಲಿಕೊಗು ಆಲ್ ಕಡ್‌ತಡ.

'ಬಂಬ ಬಾಲಕ್ಕಾರೇ, ಚೊಂಬೈ ಚೆಲ್ಲೊ ರಾಯತ್ತ ಕುಂಜಿ ಮುರಾನಾಜಿ ಚೆಂತ್ ಒರ್ತ ಉಲ್ಲ. ನಿಂಜ ಅವುಡೇ ಪೋಯಿಟ್ಟ್ ಈ ಕತ್ತ ಕೊರ್ತು ಬರು' ಚೆಂತ್ ರಾಜಾವು ತಂಡೊ ಆಲೆ ಚೆನ್ನ ಕಡ್‌ರ.

ನಾಲ್ ಆಲ್‌ಮಾರ್ ರಾಜಾವುಡೊ ಕತ್ತ ಪಿಚೊಂಟು ಚೊಂಬೈ ರಾಯತ್ತಗ್ ಎತ್ತರಾರ್. ಅವುಡೆ ಒರು ಅವುತುಲು ಒರು ಕೆಲ್ಲಿ ಬೆಚ್ಚರೆ ಅರಗಿಯೊಂಟು

ಇಕ್ಕಡಾಲ್. ಇಂಜ ಪೋಯಿ ಜಾಲ್‌ಲ್ ನಿಂಡ್‌ಟ್ತ್,

ಏ ಉಮ್ಮ ಏ ಉಮ್ಮ

ನಂಜಲೊ ಕುಂಜಿ ಮುರಾನಾಜಿಡೊ

ಅಗ ಏದ್‌ಲೆ?

ಚಿಂತ್ ಕೇಕ್‌ಡಾರ್.

ಕೆಲ್ಲಿ,

'ಕಾನುಂ ತರತ್ತಲ್ ಇದ್‌ಂಟಿ ಕಾಂಡಲ್ಲೆ

ನೋಕುಂ ತರತ್ತಲ್ ಇದ್‌ಂಟಿ ನೋಕಲ್ಲೆ'

ಚಿಂತ್ ಉತ್ತರ ಕೊಡುಕುಡಾಲ್.

ಬನ್ನಜಿ ಕುಂಜಿ ಮುರಾನಾಜಿಡೆ ಬಿಲಿಕೊ ಚೆನ್ನಪ್ಪ,

'ಏ ಮೋನೆ ಏ ಮೋನೆ.

ನಂಡೊ ಕುಂಜಿ ಮುರಾನಾಜಿ ಕೆಡನ್ನ್ ಒರಜಿರ' ಚೆಲ್ದಾಲ್.

ಬನ್ನಜಿ,

'ವಂತೂರು.. ವಂತೂರು.. ನಿಂಜಲೆ ಪೆತ್ತೊ ಮೋನುರೆ ಬೇಗ ವಂತೂರು' ಚೆಲ್ದಾರ್.

ಉಮ್ಮ,

'ನಲ್ಲೆ ವರಕ್ಕ. ಜೋರು ವಂತಿಯೆಂಗ್ ಅವುನು ನೆಚಿಟ್ತ್ ನಿಕ್ಕುವಾನ್' ಚೆಲ್ದ್.

ಬನ್ನಜಿ,

'ಮೆಲ್ಲೆ ವಂತೂರು ಉಮ್ಮ ಮೆಲ್ಲೆ ವಂತೂರು' ಚೆಲ್ದಾರ್.

ಉಮ್ಮ ಕುಂಜಿ ಮುರಾನಾಜಿರೆ ವಂತ್‌ರಾಲ್. ಅವುನು ಎಂಚಿಟ್ತ್ ಪರ್ತ್ ಬಂಡ. ಉಮ್ಮ ಚೆಲ್ದಾಡಾಲ್: 'ನಂಜಲೊ ಮಾಡತ್ತ್‌ಗ್ ನಲ್ಲೊ ಆಲ್ ಬನ್ನಟ್ಪಿಂಡು'

ರಾಜಾವು ಕರ್ತಿಯೊ ನಾಲ್ ಆಲ್‌ಮಾರು ಎದ್‌ರ್ ಬಂಡಾರ್. ಅಂಜಲೆ ನೋಕಿಟ್ತ್ ಕುಂಜಿ ಮುರಾನಾಜಿ ಕೇಕ್‌ರ- 'ಏದ್‌ಕ್ ಬನ್ನಾರಾ.. ನಿಂಜ ಎದ್‌ಗ್ ಬನ್ನಾರಾ?'

ಅಪ್ಪ ಬನ್ನಜಿ.

'ಚೊಂಬೈ ನಾಟಲ್ ಕುಂಜಿ ಮುರಾನಾಜೀಂಟ್

ನಂಜ ಬಿಸಯ ಕೇಟಾಮ

ತ ಥೈ ತಾ ತುಂ

ನಂಜಲೊ ಸಾಹಿಬ್ ನಲ್ಲೊ ಬೆಲಿಯೊ ಸಾಹಿಬ್

ಕತ್ತ್ ತನ್ನ್ ಟ್ಪುಂಡು..'

ಚೆಂತ್ ರಾಜಾವು ಕೊರ್ತೊ ಕತ್ತರೆ ಕುಂಜಿ ಮುರಾನಾಜಿಗ್ ಕೊಡುಕುಡಾರ್.

ಬಾಯಿಚ್ಚಿ ನೋಕ್ಕಾನಾ ಕುಂಜಿ ಮುರಾನಾಜಿ ಕೀಸೆಗ್ ಇಟ್ಟಾನಾ

ತ ಥೈ ತಾ ತುಂ

ಅಂಜ ಬಿಸಯ ಚೆನ್ನ್ ಟ್ಪ್ ಪೋಂಡಾರ್.

ಕುಂಜಿ ಮುರಾನಾಜಿ ತಾನುಂ ಆನೆ ಪಿಡಿಕ್ಕೊಗು ಪೋಂಡೇಂಟ್ ಬಿಯಾರಿಚಿಟ್ಟ್
ಉಮ್ಮ ರೊಟ್ಟು ಚೆಲ್ಲೆರ-

ಏ ಉಮ್ಮ ಏ ಉಮ್ಮ

ನಂಡೆ ಪೆತ್ತೊರುಮ್ಮಾಲೆ

ಒರು ಗಲಾಸ್ ಅರಿದೊ ನಲ್ಲೊ ಚೋರುಂ ಆಕುರುಲೇ

ಅದ್ಕ ತಕ್ಕಂತೊ ನಲ್ಲೊರು ಕರಿಯುಂ ಆಕುರುಲೇ

ಕೂಟಿ ಕುಲಿಚ್ಚಾನಾ

ಬಂಬ ಮೋನು ಬಾಯಿ ಆಕ್ಕಾನಾ

ಏ ಉಮ್ಮ ಏ ಉಮ್ಮ

ಬೆಲಿಯೊ ಕಲಂಬಿಲ್ ಚೆರಿಯೊ ಬರಣೆ ಉಂಡು

ಚೆರಿಯೊ ಬರಣೆಲ್ ಬೆಲಿಯೊ ಕುಪ್ಪಿ ಉಂಡು

ಬೆಲಿಯೊ ಕುಪ್ಪಿಲ್ ಚೆರಿಯಿ ಡಬ್ಬಿ ಉಂಡು

ಅದೇ ಡಬ್ಬಿ ಉಮ್ಮ, ಇಪರ ಕೊಂಬರು ಇಪ್ಪರ ಕೊಂಡು ಬರು

ಉಮ್ಮ ಚೆಲ್ಲೆಡ್:

ಏ ಮೋನೆ ಏ ಮೋನೆ

ಆನೆ ಪಿಡಿಕ್ಕೊಗು ಅದ್ ಮರಂದ್ ಅಲ್ಲೇಲ

ಬಂಬ ಮುರಾನಾಜಿ: ಅದ್ ರೆಮೇ ಉಮ್ಮ ಇಪ್ಪರ ಕೊಂಡು ಬರು..

ಉಮ್ಮ ಅದ್ ರೆ ಕೋನ್ ಕೊಡ್ ಕರಾಲ್. ಓನು ಮರಂದ್ ಪಿಡಿಚ್ಚೊಂಟು ರಾಜಾವುಡೊ ರಾಯತ್ತ್ ಗ್ ಪೋಗು ಪರ್ತಾವುಡ. ಅಪ್ಪ ಉಮ್ಮೊಗು ಬೇಜಾರಾವುಡು.

ಉಮ್ಮ ಚೆಲ್ಡ್ :

ನಾನ್ ಮರಿಚ್ಚಾಲ್ ನಂಡೊ ಮಯ್ಯತ್ತ್ ಗಾರುಂಡು ಮೋನು, ನೀನ್ ಪೋಯಾಲ್.. ನಂಡೊ ಮಯ್ಯತ್ತ್ ಗಾರುಂಡು..?

ಮುರಾನಾಜಿ: ನಾನ್ ಪೋಯೆಂಗ್ ಪಾಲೆಲ್ ಪೋಯಾಂಟ್ ಬಿಯಾರಿಕೂರು ಉಮ್ಮ ಬಿಯಾರಿಕೂರು..

ಚೆಂತ್ ಸೀದಾ ಪೋಂಡ.

ಪೋಯಿ ಪೋಯಿ ರಾಜಾವುಡೊ ರಾಯತ್ತ್ ಗ್ ಎತ್ತರ. ಅರಮನೆಡೊ ಎದ್ ರ್ ಪೋಂಬೊ ರಾಜಾವುಡೊ ಡಂಗುರತ್ತ ಬೊಲೊ ಬಿಲಿ ಕೇಕ್ ಡ್.

ಆನೆ ಪಿಡಿಕ್ಕೊಗು ಬಂಬ ಬಿರ್ ದೇರ್ ಆರುಂಡೊ?

ಆನೆ ಪಿಡಿಕ್ಕೊಗು ಬಂಬ ಬಿರ್ ದೇರ್ ಆರುಂಡೊ?

ಓನು ರಾಜಾವುಡೊ ಎದ್ ರ್ ಬನ್ನ ನಿಂಡ್ ಚೆಲ್ಡ್ -

ಆನೆ ಪಿಡಿಕ್ಕೊಗು ಬಂಬ ಬಿರ್ ದೇರ್ ಕುಂಜಿ ಮುರಾನಾಜಿ

ಆನೆ ಪಿಡಿಚ್ಚಿಂಗ್ ಎಂದುರೊ ತರುವೆ?

ರಾಜಾವುಯ ಓಂಡೆ ನೋಕಿ ಚೆಲ್ಡ್ ಡ:

ಆನೆ ಪಿಡಿಚ್ಚಿಂಗಿಲ್ ಪೋನ್ನು ತರುವೆ ನಾನ್

ಬಂಬ: ಅದ್ ಏದ್ ಕುಂ ಪೋರಾಲೆ ಸಾಹಿಬೆ

ರಾಜಾವು: ಕಾಸ್ ತರುವೆ ನಾನ್

ಬಂಬ: ಅದು ಎನಿಕ್ಸ್ ಪೋರಾಲೆ ಸಾಹೀಬೇ

ರಾಜಾವು: ಬೆಳ್ಳಿ ತರೂವೆ ನಾನ್

ಬಂಬ: ಅದು ಎನಿಕ್ಸ್ ಪೋರಾಲೆ ಸಾಹೀಬೇ

ರಾಜಾವು: ಪಕ್ಕ ತರೂವೆ ನಾನ್

ಬಂಬ: ಅದು ಎನಿಕ್ಸ್ ಪೋರಾಲೆ ಸಾಹೀಬೇ

ರಾಜಾವು: ಪಿನ್ನೆ ಎಂದೂ ತರೂನು ನಾನ್?

ಬಂಬ: ನಿಂಜಲೊ ಮರಿಮಗಲ್ ಬೀಬಿ ಖತೀಜಾಡೆ 'ಇನಯಿ' ಆಕಿ ತರೂನು..

ರಾಜಾವು: ಆದ್ ಎನಕ್ಕ್ ಆವಾಲೆ... ಪಿಡಿಕ್ಕುರುಲಾ ಪಿಡಿಕ್ಕುರುಲಾ ಬಂಬ ಬಾಲಕ್ಕಾರೆ.. ಓಂಡೆ ಅರೆಯಿಲ್ ಕೂಟೂರುಲಾ..!

ರಾಜಾವುಡೊ ಆಜ್ಜೆ ಕೇಟ್ತ್ ಆಲ್ಮಾರ್ ಕುಂಜಿಮುರಾನಾಜಿರೆ ಪಿಡಿಚ್ಚಿಟ್ಟ್ ಒರು ಅರೆಲ್ ಕೂಟಿ ಬಾಯಿಲ್ ಇಡ್‌ರಾರ್. ಕುಂಜಿಮುರಾನಾಜಿಗ್ ಆರ್ಸ ಬಂಡ್.

'ಚೊವುಟ್ಟಿ ಪೊಲಿಕ್ಕೊನಾ, ಅಡಿಚ್ಚಿ ಪೊಲಿಕ್ಕೊನಾ... ನಿಂಜ ಬಾಯಿಲ್ ಎಡ್‌ಕರಾರಾ?' ಚೆಂತ್ ಕೇಕ್‌ಡ.

ಪೇಡಿಚ್ಚೊ ಆಲ್ಮಾರ್ ಬಾಯಿಲ್ ಎಡ್‌ರಾರ್. ಕುಂಜಿ ಮುರಾನಾಜಿ ಪರ್ತ್ ಬಂಡ. ಪಿನ್ನೆ ರಾಜಾವುಡೊಟ್ಟುಗು ಚೆಲ್ಲಾಡ:

ನಿಂಜಲೆ ಮರಿಮೋಲೆ ಇನಾಯಿ ಆಕಿ ತನ್ನಾಲ್ ಆನೆ ಪಿಡಿಚ್ಚಿ ತರೂವೆ..

ಆನೆ ಪಿಡಿಕ್ಕೊಗು ಬೇರೆ ಆರು ಕಿಟ್ಟಾತೊ ಕಂಡ್‌ಟ್ಟ್ ರಾಜಾವು ಓಂಡೊ ಷರ್ತ್‌ಗ್ ಒಪ್ಪುಡ.

ಕುಂಜಿಮುರಾನಾಜಿ: ಬಾಯಿಲ್ ಚೆನ್ನೆಂಗ್ ಪೋರಾಲೆ ಸಾಹೀಬೇ.. ಚೊಂಬುಡೆ ಪಟ್ಟಿಲ್ ಎಲ್ತ್ ಗುರ್ತಾವೊನು

ರಾಜಾವು ಚೆಂಬುಡೊ ಪಟ್ಟಿಲ್ ಎಲ್‌ದಿಟ್ಟ್ ಕೊಡುಕುಡ.

ಕುಂಜಿ ಮುರಾನಾಜಿ ಇರ್ಯತ್ತ ಜಂಡ್ ಆಲ್ಮಾರೆ ಕುಟಿಯೋಂಟು ಆನೆ ಪಿಡಿಕ್ಕೊಗು ಪೋಂಡ.

'ಅಂಜನೆ ಪೋಯಾನ ಓನು

ಆಚಾರಿಮಾರೊ ಕೇರಿಲ್'

ಆಚಾರಿಮಾರೊ ಕೇರಿಲ್ ಪೋಂಬೊ ಆಚಾರಿಮಾರ್ ತಮಾಸೆ ಆಕ್‌ಡಾರ್:

'ನೀನ್ ಆನೆ ಪಿಡಿಚ್ಚೊಗು ಪೋಂಡೊಮಾ?

ನೀನ್ ಆನೆ ಪಿಡಿಚ್ಚೆಂಗ್ ಎಂದುಂ ಉಂಡು..'

ಕುಂಜಿ ಮುರಾನಾಜಿ ಕೇಕ್‌ರ:

ಆನೆ ಪಿಡಿಚ್ಚೆಂಗ್ ನಿಜ ಎಂದ್ರೊ ತರುವಾರ್?

ಇಂಜಿ ಚೆಲ್ದಾರ್: ಕತ್ತಿಲ್ ಒರು ಪನ.. ನಂಜಿ ಬೆಚ್ಚಿಟ್ಟ್ ತರುವಾ

ಮುರಾನಾಜಿ ಅವುಡತ್ತೆ ಮುನ್ನೋಲು ಪೋಂಡ.

ಮುನ್ನೋಲು ಪೋಂಬೊ ವಾಡಾರಿಮಾರೊ ಕೇರಿ ಕಿಟ್ವಾರ್. ಅಂಜೊಂ ಕುಂಜಿ ಮುರಾನಾಜಿರೆ ನೋಕಿಟ್ವ ಚಿರಿಕ್‌ರಾರ್.

'ಎಟ್ಟಾ ಮಲೆಕ್ಕ್ ಪೋಯಿ ದೆಚ್ಚೊ ಆನೆ

ಇತ್ತರೆ ವರ್ಷತ್‌ಲ್ ಪಿನ್ನೆ ಬರೂವಾ? ನಿಕ್ಕ್ ಪಿಡಿಚ್ಚೊಗು ಸಾಧ್ಯ ಉಂಡಾ?'

ಅಂಜಲೊ ಪಲಕ ಕೇಟ್‌ಟ್ವ ಮುರಾನಾಜಿ ಚೆಲ್ದ - 'ಆನೆ ಪಿಡಿಚ್ಚೆಂಗ್ ನಿಂಜಿ ಎಂದ್‌ರೊ ತರುವಾರ್?'

ಅಂಜಿ ಚೆಲ್ದಾರ್: ಕಲತ್‌ಲ್ ಒರು ಪನ ನಂಜಿ ಬೆಚ್ಚಿಟ್ಟ್ ತರುವಾ..

ಕುಂಜಿ ಮುರಾನಾಜಿ ಮುನ್ನೋಲು ಮುನ್ನೋಲು ಪೋಂಡ. ಒನ್ನಾಮಲೆಕ್ಕ್ ಪೋಂಬೊ 22 ಆಲ್‌ಮಾರ್ ಪೇಡ್ಚಿಟ್ಟ್ ಪೆರೊವೇ ಪೋಂಡಾರ್.

ಓನು ಒರ್ತನೇ ಪೋಂಡ.

ಒರು ಮಲೆಕ್ಳಿಯಾನ ಬಂಬ ಒರು ಮಲೆಕ್ಳಿಯಾನ

ಜಂಡ್ ಮಲೆಕ್ಳಿಯಾನ ಬಂಬ ಜಂಡ್ ಮಲೆಕ್ಳಿಯಾನ

ಮೂನ್ ಮಲೆಕ್ಳಿಯಾನ ಬಂಬ ಮೂನು ಮಲೆಕ್ಳಿಯಾನ

ನಾಲ್ ಮಲೆಕ್ಳಿಯಾನ ಬಂಬ ನಾಲ್ ಮಲೆಕ್ಳಿಯಾನ

ಅಂಜಿ ಮಲೆಕ್ಳಿಯಾನ ಬಂಬ ಅಂಜಿ ಮಲೆಕ್ಳಿಯಾನ

ಆರ್ ಮಲೆಕ್ಕೇರಿಯಾನ ಬಂಬ ಆರ್ ಮಲೆಕ್ಕೇರಿಯಾನಾ
 ಏಲ್ ಮಲೆಕ್ಕೇರಿಯಾನ ಬಂಬ ಏಲ್ ಮಲೆಕ್ಕೇರಿಯಾನಾ
 ಎಟ್ವ ಮಲೆಕ್ಕೇರಿಯಾನ ಬಂಬ ಎಟ್ವ ಮಲೆಕ್ಕೇರಿಯಾನ
 ಎಟ್ವ ಮಲೆಕ್ಕುಂ ಏರಿಟ್ವ ಬಂಬ ಮುರಾನಾಜಿ ಆನೇರೊ ಎದ್ರ್ ಪೋಯಿ
 ನಿಕ್ಕಡ.

ಆನೆ ಚೆಲ್ಡ್:

'ಕುಂಜಿ ಮುರಾನಾಜಿ ನಾನ್ ಬಂಡಿಲ್ಲೆ'

ಬಂಬ: ನಾನ್ ನಿಂಡೆ ಕುಟಿಯೊಂಪೋಗೇ ಬನ್ನರೊ.. ಖಾಲಿ ಪೋವಾಲೆ..

ಆನೆ ಚೆಲ್ಡ್: ಕುಂಜಿ ಮುರಾನಾಜಿ ನಾನ್ ಬಂಡಿಲ್ಲೆ.. ನಾನ್ ಬನ್ನೆಂಗ್ ನಿಕ್ಕ
 ಮರಣ..!

ಬಂಬ: ನಕ್ಕ ಮರಣಾಯೆಂಗುಂ ಬೆಲ್ಲಿಲ್ಲೆ. ನಾನ್ ನಿಂಡೆ ಕುಟಿಯೊಂಟಿ
 ಪೋವೆ.

ಆತ್ತರೆ ಚೆನ್ನೊ ಮುರಾನಾಜಿ ಒರು ಕೊಲೆ ಬಾಲೆ ಎರ್ತ್ಟ್ವ ಆದ್ಕ್ ಮರಂದ್
 ಇಟ್ವಟ್ವ ಆನೆಗ್ ಕೊಡುಕುಡ. ಆನೆ ಓನು ಕೊರ್ತೊ ಬಾಲೆ ತಿಂಡ್ತ್ವ ರಾಯತ್ತಗ್
 ಬರೋಗು ಒಪ್ಪುಡು.

ಕುಂಜಿಮುರಾನಾಜಿ ಆನೆಡೊ ಚುತ್ತು ಉಲ್ಲೊ ಬಲ್ಲೆಡೆ ಎಲ್ಲ ಕೊತ್ತಿಟ್ವ ಆನೆರೆ
 ಕುಟಿಯೊಂಬಂಡ.

ವಾಡಾರಿಮಾರೊ ಕೇರಿಗ್ ಬರುಂಬೊ ಅಂಜಿ ಚೆನ್ನೊಪೋಲೆ ಒರು ಕಲತ್ತಲ್
 ಒರು ಪಣ ಬೆಚ್ಚಿ ಕೊಡುಕುಡಾರ್.

ಪಿನ್ನೆ ಆಚಾರಿಮಾರೊ ಕೇರಿಗ್ ಬರುಂಬೊ ಅಂಜಿ ಕತ್ತಿಲ್ ಒರು ಪನ ಬೆಚ್ಚಿ
 ಕೊಡುಕುಡಾರ್. ಮುರಾನಾಜಿ ಎಲ್ಲ ಎರ್ತೊಂಟು ಆರಮೆಗ್ ಪೋಂಡ.

ಊಡೆ ರಾಜಾವು ಅಂಜಿ ರೂಮುಲು ಅಂಜಿ ಬೆಲ್ಲಾಟಿಮಾರೆ ಚಮಯಿಬಾಟಿಟ್ವ
 ದೈಪಾಟಿಟ್ವಕ್ಕಡ. ಆರಾಮತ್ತೊ ರೂಮುಲು ಕರ್ಪು ತೋಂಡಿ ಬೆಚ್ಚಿರ. ಏಲಾಮತ್ತೊ
 ರೂಮುಲು ತಂಡೊ ಮರ್ಮೋಲು ಬೀಬಿ ಖಿತೀಜಾಡೆ ಚಮೈಪ್ಪಾಟಿ ದೈಕೊ
 ಚೆಲ್ಲ.

ಕುಂಜು ಮುರಾನಾಜಿ ಒನ್ನಾಮತ್ತೊ ರೂಮುಗು ಪೋಯಿ ಕೈನೀಟುಂಬೊ ಬೆಲ್ಲಾಟಿರೆ ಕಂಡ್ ಪೆರೊವೇ ಪೋಂಡ. ಜಂಡಾಮತ್ತೊ ರೂಮುಲು ಬೆಲ್ಲಾಟಿರೆ ಕಂಡ್ ಪೆರೊವ್ ಪೋಂಡ.

ಇಂಜನೆಮೇ ಅಂಜಿ ರೂಮುಗು ಪೋಯಿಟ್ತ್ ಆರಾಮತ್ತೊ ರೂಮುಗು ಪೋಂಬೊ ಬೀಬಿ ಖತೀಜಾ ಚೆಲ್ದಾಲ್- ಆರಾಮತ್ತೊ ರೂಮುಗು ಕಾಲ್ ಬೈಕಂಡ.. ನಂಡೊ ರೂಮುಗು ತುಲ್ಲೂರು..!

ಓನು ಅಂಜನೆಮೇ ತುಲ್ಲಿಟ್ತ್ ಬೀಬಿ ಖತೀಜರೊ ಕಲ್ತ್‌ಗ್ ಪೂಡೊ ಮಾಲೆ ಇಡ್‌ರ. ಅತ್ತರೆ ನೇರತ್ತ್‌ಗ್ ಅವುನುಗು ಜೋರು ಮೂತರ ಬಂಡ್! ಮೇಲ್ ಪತ್ತಿಟ್ತ್ ಮಾಡ್‌ರೊ ಅರ್‌ಗ್‌ಲ್ ಬೀತೊಗು ದೈಕಡ.

ಅವುಡೆ ಎಟ್ತ್ ಕುಟ್ಟಿ ಬೆಡಿಕ್ಕಾರುಂ, ಇರಿಯತ್ತಜಂಡ್ ಆಲ್‌ಮಾರುಂ ಓನು ಪರ್ತ್ ಬಂಡದ್‌ರೆಮೇ ಕಾತ್‌ಟ್ತ್ ಬೆಡಿ ಪಿಡಿಚ್ಚಿಟ್ತ್ ಮರತ್ತಲ್ ದೆಚ್ಚಿಟ್ಟಿಕ್ಕಾರಾರ್.

ಓನು ದೆಚ್ಚಿದ್ ಕಂಡ್‌ಟ್ತ್ ಅಂಜಿ ಗುಂಡು ಪಾರ್‌ಬಾಟ್‌ರಾರ್. ಅಂಜಲೊ ಗುಂಡು ತಾಂಟಿಟ್ತ್ ಕುಂಜು ಮುರಾನಾಜಿ ನೆಲ್ತ್‌ಗ್ ಬೂಲುಡ. ಇದ್‌ರೆ ನೋಕಿಟ್ತ್ ಸದಿಕೊಗು ಆಗಾತೊ ಬೀಬಿ ಖತೀಜಾ ಕರ್ಪುಗು ತುಲ್ಲಿಟ್ತ್ ಜೇಯ ಎಡ್‌ಕರಾಲ್!


ಪೆರವು ಬನ್ನೊ ಆನೆ ರಾಜಾವುಡೊ ಅರಮನೆಡೆಲ್ಲ ಪೊಡಿ ಪೊಡಿ ಆಕಿಟ್ತ್ ಪಾಡೆಂ ಕಾಡ್‌ಗ್ ಓಡುರು.



ಶಬ್ದತ್ತೊ ಅರ್ಥ:

ಕತ್ತ್ = ಕಡ್ಲಾಸ್, ಪೊರೆ = ಅಗ, ಅರೆ = ರೂಮು, ಮೂಡತ್ತ್‌ಗ್ = ಅವುತುಗು, ಇನಯಿ = ಕಾಯಿಂತ್, ಮಲ = ಕಾಡ್, ಬೆಲ್ಲಾಟಿ = ಸೊರತ್ತವುಲು, ಕರ್ಪು = ಕನಲ್ ಇಟ್ಟೊ ಗುಂಡಿ.

ಮೂನು
ಜಾನಪದ ಪಾಟ್ಕೊ



ಕಾಕಡೊ ಮೋನೆ

ಎವುಡೆಗ್ ಪೋಂಡೊಲ ಕಾಕಡೊ ಮೋನೆ?

ಮಾಮಿಡೊ ಮೋಲೆ ಕೆಟ್ಟೊಗು ಪೋಂಡೊ
ಕೈಲಿನ್ನೊ ಕಾಸ್ ಉಲಿಕೊಗು ಪೋಂಡೊ
ಕಾಕಡೊ ಕಾಸ್ ಅಲಿಕೊಗು ಪೋಂಡೊ.

ಎವುಡೆಗ್ ಪೋಂಡೊಲ ಕಾಕಡೊ ಮೋನೆ?

ಜಿಬಿರಿ ಪೂಲು ಚಮಕೊಗು ಪೋಂಡೊ
ಪಂಚೋಲಿ ಬೆತ್ತಲೆ ತಿನ್ನೊಗು ಪೋಂಡೊ
ತಾಮರೆ ಕೊಲಕ್ತಲ್ ಕುಲಿಕೊಗು ಪೋಂಡೊ
ಎವುಡೆಗ್ ಪೋಂಡೊಲ ಕಾಕಡೊ ಮೋನೆ?
ಮೆತ್ತೆ ಕೆಡಕ್ಕೆಲ್ ಕೆಡಕೊಗು ಪೋಂಡೊ
ಕಮ್ಮನೆ ಪಾಲ್ ಕುಡಿಕೊಗು ಪೋಂಡೊ
ಮಾಮಿಡೊ ಮೋಲೆ ಕೆಟ್ಟೊಗು ಪೋಂಡೊ!

ನಂಡೊ ಮೋಲು ಬಾನಾಲ

ಬಾನಾಲ ಬಾನಾಲ ನಂಡೊ ಮೋಲು ಬಾನಾಲ
ಬಾಲುಂಬೊ ಕೇನಾಲ, ಪಿನ್ನೆ ಚಿರಿಚ್ಚಾಲ.

ನಂಡೆ ಮೋಲು ಬಾಲುಂಬೊ ಆರ್‌ಗೆಲ್ಲಂ ಕೊಂಡಾಟ
ಉಮ್ಮೊಗುಂ ಕೊಂಡಾಟ ಅಮ್ಮೊಗುಂ ಕೊಂಡಾಟ
ದಾದೋಗುಂ ಕೊಂಡಾಟ ಕಾಕೋಗುಂ ಕೊಂಡಾಟ.

ನಂಡೊ ಮೋಲು ಬಾಲುಂಬೊ ಎಂದೆಲ್ಲ ಬೇನೂವ್ವ
ಬಂಗಾರೊ ದೇಂಪೂವುಂ ಬಲ್ಲಿಡೆ ಕಂಬಾವುಂ
ನಂಡೊ ಮೋಲು ಬಾಲುಂಬೊ ರಾಸಿ ರಾಸಿ ಬಂಗಾರ್
ನಂಡೊ ಮೋಲು ಬಾಲುಂಬೊ ತನ್ನಿ ಎಲ್ಲ ಪರಬತ್ತ್
ತನ್ನಿಯೆಲ್ಲ ಪರಬತ್ತ್ ಪೊಯ್ಯ ಎಲ್ಲ ಪಂಚತಾರೆ
ನಂಡೊ ಮೋಲು ಬಾಲುಂಬೊ ಕಲ್ಲೆಲ್ಲ ಕಲ್‌ಕಂಡಿ
ಕಲ್ಲೆಲ್ಲ ಕಲ್‌ಕಂಡಿ ಮುಲ್ಲೆಲ್ಲ ಮುಂದಿರಿಜೆ!

ಪುದಿಯಾಂಪ್ಲೆ ಡೊ ಪಾಟ್

ಅಲಿಯಮಾರೊ ದರ್ಬಾರುಂ ಮಚಿಂಚಿಮಾರೊ ಚಂದಾವುಂ

ಅದ್ ಕಂಡ್ ಕೆಟ್ಟಿಯೊಮಲ ಪುದಿಯಾಂಪ್ಲೆ

ಅದ್ ಕಂಡ್ ಕೆಟ್ಟಿಯೊಮಲ?

ಕಾಕಾಡೊ ಪಲಕಾವುಂ ಮಾಮಿಡೊ ತಕ್ಕಾರೊಂ

ಅದ್ ಕಂಡ್ ಕೆಟ್ಟಿಯೊಮಲ ಪುದಿಯಾಂಪ್ಲೆ

ಅದ್ ಕಂಡ್ ಕೆಟ್ಟಿಯೊಮಲ?

ಪೆನ್ಡೆ ಚಂದತ್ತೆ ಕಂಡ್‌ಟ್ವ್ ನೀನ್

ಕನ್ಡ್ ಮುಚ್ಚಿ ಕೆಟ್ಟಿಯೊಮಲ

ಪುದಿಯಾಂಪ್ಲೆ ಕನ್ಡ್ ಮುಚ್ಚಿ ಕೆಟ್ಟಿಯೊಮಲ?

ಮೂಡೆ ಮೂಡೆ ಅರಿಯುಂ, ಗಾಡಿ ಗಾಡಿ ತೇಜಿಯುಂ

ಅದ್ ಕಂಡ್ ಕೆಟ್ಟಿಯೊಮಲ ಪುದಿಯಾಂಪ್ಲೆ


ಅದ್ ಕಂಡ್ ಕೆಟ್ಟಿಯೊಮಲ

ಚೆಂಡ್ ಚೆಂಡ್ ಪೂವುಂ, ತೊಟ್ಟೆ ತೊಟ್ಟೆ ಮಿಠಾಯುಂ
ಅದ್ ನೋಕಿ ಬಾನೋಮಡಿ ಪುದೆಪೆನ್ನೆ,
ಅದ್ ಕಂಡ್ ಬಾನೋಮಡಿ?

ಕಾಕಡೊ ಗತ್ತ್‌ಗ್, ಚಂಜಾಯಿಮಾರೊ ಗುಂಪುಗು
ಪೇಡ್ಚಿಟ್ಟ್ ಬಾನೋಮಡಿ, ಪುದೆಪೆನ್ನೆ
ಪೇಡ್ಚಿಟ್ಟ್ ಬಾನೋಮಡಿ?

ಆನ್‌ಡೊ ಚಂದತ್ತ್ ಮನಸ್‌ಲ್ ನಿಚೊಂಟು
ಸಂದೋಲ್ತು ಬಾನೋಮಡಿ, ಪುದೆಪೆನ್ನೆ
ಸಂದೋಲ್ತು ಬಾನೋಮಡಿ.





ರಜಿಯಾ ಎಸ್. ಜಿ. ಬಿ. ಅರಳುವ ಮುನ್ನವೇ ಕ್ಯಾರಿಯಾದ ಕಥೆಗಾತಿ. 2004ರ ಜನವರಿಯಲ್ಲಿ ವಿಧಿವಶಕಾದ ರಜಿಯಾ ಸಂಗ್ರಹಿಸಿದ ಬ್ಯಾರಿ ಜಾನಪದ ಕಥೆಗಳ ಸಂಗ್ರಹವಿದು.

ಇಲ್ಲಿರುವ ಜಾನಪದ ಕಥೆಗಳಲ್ಲಿ ಫ್ಯಾಂಟಸಿ ಇದೆ. ತರ್ಕಕ್ಕೆ ನಿಲುಕದ ಜನಪದೀಯ ಕಲ್ಪನೆಗಳಿವೆ. ಬ್ಯಾರಿ ಭಾಷೆಯ ಕೆಲವು ಜಾನಪದ ಕಥೆಗಳನ್ನು ಈಗಾಗಲೆ ಸಂಶೋಧಿಸಿ ಡಾ. ಸುಶೀಲ ಉಪಾಧ್ಯಾಯ ಪುಸ್ತಕರೂಪದಲ್ಲಿ ತಂದಿದ್ದಾರೆ. ಆ ಬಳಿಕ ಬಂದಿರುವ ಎರಡನೆಯ ಪುಸ್ತಕ ಇದೇ ಎನ್ನುವುದು ನನ್ನ ನಂಬಿಕೆ. ಬ್ಯಾರಿ ಜಾನಪದದ ಶ್ರೀಮಂತಿಕೆ ಗೊತ್ತಾಗಬೇಕಾದರೆ ಇಂತಹ ಇನ್ನಷ್ಟು 'ಕಥೆಗಳ ಮೊಗೆತ'ದ ಅಗತ್ಯವಿದೆ.

ರಜಿಯಾ ಅಲ್ಪಾಹನ ಸನ್ನಿಧಿಗೆ ತೆರಳಿದ ಬಳಿಕ ಉಂ ದಿನಗಳಲ್ಲಿ ಆಕೆಯ ಕಥಾಸಂಕಲನ 'ಮಹರ್' ಪ್ರಕಟವಾಗಿತ್ತು. ಈಗ 3 ವರ್ಷಗಳ ಬಳಿಕ ಈ ಸಂಕಲನ ಓದುಗರ ಮಡಿಲಿಗೆ ಬಿದ್ದಿದೆ. ಬ್ಯಾರಿ ಸಾಹಿತ್ಯ ಲೋಕಕ್ಕೆ ಇದೊಂದು ಅಪರೂಪದ ಕೊಡುಗೆ.

ಬಿ. ಎಂ. ಹನೀಫ್



ಸಂವಹನ

ಮೈಸೂರು